



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೦೮, ನವೆಂಬರ್, ೨೦೨೩(ಕಾರ್ತಿಕ, ೧೭, ಶಕವರ್ಷ, ೧೯೪೫) BENGALURU, WEDNESDAY, 08, NOVEMBER, 2023(KARTHIKA, 17, SHAKAVARSHA, 1945)	ನಂ.೫೨೩ No. 523
-----------------------	---	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ನೋ.ಮು/ಸಿವಿಸಿ -99/2023-24, ಬೆಂಗಳೂರು, ದಿನಾಂಕ: 08-11-2023

ವಿಷಯ: 2023-24ನೇ ಸಾಲಿನ ರಾಮನಗರ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ
ಮಾರ್ಗಸೂಚಿ ದರಪಟ್ಟಿ (ತಿದ್ದುಪಡಿ) ಕುರಿತು.

ಉಲ್ಲೇಖ: 1) ಅಧಿಸೂಚನೆ ಸಂಖ್ಯೆ: ನೋ&ಮು ಸಿವಿಸಿ/99/2023-24, ಬೆಂಗಳೂರು, ದಿನಾಂಕ: 27.09.2023.

2) ದಿನಾಂಕ: 31.10.2023 ರಂದು ನಡೆದ ಸಿವಿಸಿ ಸಭೆ ನಡಾವಳಿಗಳು.

ರಾಮನಗರ ಜಿಲ್ಲೆಯ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1) ರ ಅಧಿಸೂಚನೆಯನ್ನು ದಿನಾಂಕ 01-10-2023 ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಪತ್ರೆಯಲ್ಲಿ ಭಾಗ-III, ಸಂಖ್ಯೆ-462 ನ್ನು ದಿನಾಂಕ: 30.09.2023 ರಂದು ಪ್ರಕಟಿಸಲಾಗಿತ್ತು. ಸದರಿ ಅಧಿಸೂಚನೆಗೆ ಈ ಕೆಳಕಂಡ ತಿದ್ದುಪಡಿ ಮಾಡಲಾಗಿದೆ.

2023-24ನೇ ಸಾಲಿಗೆ ರಾಮನಗರ ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ 01-10-2023 ರಿಂದ ಜಾರಿಗೆ ಬರುವಂತೆ ದಿನಾಂಕ: 30.09.2023 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯ ಪತ್ರಿಕೆಯ ಭಾಗ-III, ಸಂಖ್ಯೆ-462 ಕ್ಕೆ ಸ್ಥಿರಾಸ್ತಿಗಳ ತಿದ್ದುಪಡಿ ಮಾರ್ಗಸೂಚಿ ದರಗಳನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ cvcobjection@karnataka.gov.in ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿರುತ್ತದೆ.

ಈ ಕೆಳಕಂಡ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಅನುಬಂಧ 1 ಮತ್ತು 2 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ರಾಮನಗರ ಉಪನೋಂದಣಿ ಕಛೇರಿ	12-51
2	ಚನ್ನಪಟ್ಟಣ ಉಪನೋಂದಣಿ ಕಛೇರಿ	52-57
3	ಕನಕಪುರ ಉಪನೋಂದಣಿ ಕಛೇರಿ	58-72
4	ಮಾಗಡಿ ಉಪನೋಂದಣಿ ಕಛೇರಿ	73

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಶ್ರೀಮತಿ ಸವಿತಾ ಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-1

1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

ನಿವೇಶನದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಅ. ಕೆಳಕಂಡ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರದ 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರದ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.								
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	<table><tr><td colspan="2">ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ</td></tr><tr><td>ಕೈಗಾರಿಕೋಪಯೋಗಿ</td><td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td></tr><tr><td>ವಾಸೋಪಯೋಗಿ</td><td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td></tr><tr><td>ವಾಣಿಜ್ಯೋಪಯೋಗಿ / ವಸತಿಯೇತರ</td><td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td></tr></table>	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ		ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ										
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).									
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).									
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)									

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದ 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(ii)	ಕೈಗಾರಿಕೋಪಯೋಗಿ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 55 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
(iii)	ವಾಸೋಪಯೋಗಿ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 65 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ) 80 % (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)

- **ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನಾಶ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- 3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
- 4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
- 5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
- 6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವೀಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ / ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
- 7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
- 8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು.
- 9. ವಿಲ್ಲಾ ಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡಿಂಗ್ ಏರಿಯಾ ದರಗಳನ್ನು ನಿಗದಿಪಡಿಸುವುದು.

10. **ಅನುಬಂಧ-3** ರಲ್ಲಿಯ ಅಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate) + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ. **ಅನುಬಂಧ- 2** ರಲ್ಲಿಯ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ = ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಫುಂಟ್ ಹೈಬ್ರಿಡ್ / ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ / ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್ = 10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ. ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = $1.25 \times 120 = 150$ ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.
ಫ್ಲಾಟ್‌ನ ಒಟ್ಟು ಮೌಲ್ಯ = $150 \times 25000 = 37,50,000/-$
ಅಥವಾ
ಫ್ಲಾಟ್‌ನ ಒಟ್ಟು ಮೌಲ್ಯ = $(1.25 \times 120) \times 25000 = 37,50,000/-$

2. ಕೇಂದ್ರ ಮೌಲ್ಯ ಮಾಪನ ಸಮಿತಿ

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

		ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

3. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ)	ಮೇಲ್ದಾಖಲೆಯುಳ್ಳ	ಮೇಲ್ದಾಖಲೆ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

4. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೇಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.0.%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 4.0.%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ x ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಮಟ್ಟ	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

5. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

6. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:


ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.

(Select the amenities by underlining the same and put  mark in column no 3).

Group No	Special Amenities / Facilities /Benefits	 Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಫೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-2

2023-24 ನೇ ಸಾಲಿನ ರಾಮನಗರ ಉಪನೋಂದಣಿಕಛೇರಿವ್ಯಾಪ್ತಿಯ ಸ್ಥಿರಾಸ್ತಿಮಾರುಕಟ್ಟೆ ಮಾರ್ಗ ಸೂಚಿದರಪಟ್ಟಿ

Sl. No	ಗ್ರಾಮ/ಪ್ರದೇಶ/ವಾರ್ಡ್/ರಸ್ತೆ/ಬಹಾವಣೆಗಳ/ಸಿಟಿ/ವಸತಿ ನಿವೇಶನ ಹೆಸರು	ರಾಮನಗರನಗರಸಭೆ/ಸಕ್ಷಮಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ ವಸತಿಸ್ಥಿರಾಸ್ತಿಗಳು ದರಪ್ರತಿ ಚದರ ಮೀಗೆ
1	2	3
	ವಾರ್ಡ್ ನಂ. 1 ಚಾಮುಂಡಿಪುರ / Ward No 1. Chamundipura	
1	ಬಿ.ಎಂ. ರಸ್ತೆ/ B.M. Road:- 1-1-1-24,1-1-1-22A,1-1-1-36,1-1-1-34,1-1-1-30,1-1-1-38A,1-1-1-16,1-1-1-22,1-1-1-28,1-1-1-32,1-1-1-20,1-1-1-34A,1-1-1-38B,1-1-1-261-4-1-50,1-4-1-46,1-4-1-54	43000
83	ವಿಜಯನಗರ ವಡೇರಹಳ್ಳಿ ದಾಖಲೆ / Vijanagara Vaderahalli Dhakle1ನೇ ಅಡ್ಡರಸ್ತೆ, ಬ್ಲಾಕ್ 3, 535. ಚಾಂಮುಂಡಿಪುರ:- 1-3-535-1A,1-3-535-6,1-3-535-4,1-3-535-8,1-3-535-2B,1-3-535-1B,1-3-535-3,1-3-535-5,1-3-535-1,,1-3-535-2A,1-3-535-7	12000
84	,3ನೇ ಮುಖ್ಯರಸ್ತೆ, ಬ್ಲಾಕ್ 3, 524. ಚಾಂಮುಂಡಿಪುರ:- 1-3-524-136,1-3-524-139B,1-3-524-151,1-3-524-153,1-3-524-134,1-3-524-150,1-3-524-152,1-3-524-146,1-3-524-135,,1-3-524-149,1-3-524-143,1-3-524-132,1-3-524-141A,1-3-524-141B,1-3-524-137B,1-3-524-144,1-3-524-138,1-3-524-145,1-3-524-155A,1-3-524-142,1-3-524-131,1-3-524-147,1-3-524-148,1-3-524-139A,1-3-524-155B,1-3-524-154,1-3-524-133,1-3-524-140,1-3-524-156,1-3-524-137A	12000
89	ಉತ್ತರಬಿ. ಎಂ. ರಸ್ತೆ, ಬ್ಲಾಕ್ 1, ವಿನಾಯಕನಗರ, ಸ್ಟೇಟ್ ನಂ. 32	43000
90	2-1-32-6B,2-1-32-18C,2-1-32-2D1,2-1-32-2D4,2-1-32-26,2-1-32-8B,2-1-32-2B2,2-1-32-12,2-1-32-2C7,2-1-32-2E1,2-1-32-2E3,2-1-32-2C5,2-1-32-2A2,2-1-32-10,2-1-32-2E2,2-1-32-20C,2-1-32-2D3,2-1-32-2B7,2-1-32-2A4,2-1-32-2D8,2-1-32-4D,2-1-32-2D2,2-1-32-4B,2-1-32-2E4,2-1-32-2A1,2-1-32-6D,2-1-32-2C3,2-1-32-8A,2-1-32-2E6,2-1-32-2B8,2-1-32-8C,2-1-32-2E7,2-1-32-2B6,2-1-32-2C2,2-1-32-16,2-1-32-2A5,2-1-32-4C,2-1-32-6C,2-1-32-2D6,2-1-32-6A,2-1-32-2A6,2-1-32-2D7,2-1-32-20B,2-1-32-24,2-1-32-18B,2-1-32-2A3,2-1-32-14,2-1-32-18A,2-1-32-2C4,2-1-32-22,2-1-32-2D5,2-1-32-2C6,2-1-32-20A,2-1-32-4A,2-1-32-2E8,2-1-32-2E5,2-1-32-2C1,2-1-32-2B5,2-1-32-2B3,2-1-32-2B1,2-1-32-2B4,2-1-32-2C8	43000

Sl. No	ಗ್ರಾಮ/ಪ್ರವೇಶ/ವಾರ್ಡ್/ರಸ್ತೆ/ಬಡಾವಣೆ/ಸಿಟಿ/ವಸತಿ ನಿವೇಶನ ಹೆಸರು	ರಾಮನಗರನಗರಸಭೆ/ಸಕ್ಷಮಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ ವಸತಿ ಸ್ಥಿರಾಸ್ತಿಗಳು ದರಪ್ರತಿ ಚದರ ಮೀಗೆ
1	2	3
2014	ಸನೇಮುಖ್ಯರಸ್ತೆ, ಬ್ಲಾಕ್ 1, 502. ಮುಸ್ಲಿಂ ಕಾಲೋನಿ.	13500
2015	29-1-502-99, 29-1-502-79, 29-1-502-88, 29-1-502-89, 29-1-502-93, 29-1-502-98, 29-1-502-84, 29-1-502-77, 29-1-502-94, 29-1-502-96, 29-1-502-82A, 29-1-502-81, 29-1-502-90, 29-1-502-97, 29-1-502-95, 29-1-502-92, 29-1-502-76, 29-1-502-75, 29-1-502-100, 29-1-502-82B, 29-1-502-102, 29-1-502-83, 29-1-502-86, 29-1-502-80, 29-1-502-101, 29-1-502-91, 29-1-502-78, 29-1-502-87, 29-1-502-85,	13500
2087	ನೇ ಅಡ್ಡ ರಸ್ತೆ ಬ್ಲಾಕ್ ನಂ. 2 ಮಲ್ಲೇಶ್ವರ ಬಡಾವಣೆ	13500
2088	30-2-511-38, 30-2-511-22, 30-2-511-1, 30-2-511-4, 30-2-511-13, 30-2-511-29, 30-2-511-40, 30-2-511-34, 30-2-511-35, 30-2-511-36, 30-2-511-49, 30-2-511-50, 30-2-511-7, 30-2-511-30, 30-2-511-3, 30-2-511-2, 30-2-511-6, 30-2-511-15, 30-2-511-17, 30-2-511-21, 30-2-511-25, 30-2-511-44, 30-2-511-42, 30-2-511-8, 30-2-511-16, 30-2-511-24, 30-2-511-31, 30-2-511-33, 30-2-511-48, 30-2-511-54A, 30-2-511-19, 30-2-511-1A, 30-2-511-14, 30-2-511-39, 30-2-511-53, 30-2-511-54B, 30-2-511-23, 30-2-511-20, 30-2-511-37, 30-2-511-26, 30-2-511-10, 30-2-511-9, 30-2-511-27, 30-2-511-32, 30-2-511-18, 30-2-511-47, 30-2-511-43, 30-2-511-12, 30-2-511-41, 30-2-511-45, 30-2-511-46, 30-2-511-11, 30-2-511-5	13500

Ramanagar SRO, Bidadi Hobli, Bidadi Municiple Sites Guidlines Valuation				
Sl.No	ಗ್ರಾಮ/ಪ್ರವೇಶ/ವಾರ್ಡ್/ರಸ್ತೆ/ಬಹಾಮಣಿಗಲ/ನಿಜವಿಸ್/ವಸತಿ ನಿವೇಶನ ಹೆಸರು	Village/Area/Ward/Road/ Layouts/CTS/ Sites Name	ಪಟ್ಟಣ/ಪುರಸಭೆ ಪ್ರದೇಶದವಾಸಪಯೋಗ ನಿವೇಶನಗಳು (ಸ್ಥಳೀಯಸಂಸ್ಥೆ) ಪ್ರತಿಚ.ಮೀಗೆ ರೂಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ವಾಸಪಯೋಗಿ ನಿವೇಶನಗಳು ಪ್ರತಿಚ.ಮೀಗಳಲ್ಲಿ ರೂಗಳಲ್ಲಿ
1	2	3	4	5
40	ಕೇತಿಗಾನಹಳ್ಳಿ	Ketiganahalli	11500	12000
41	ಕೆಂಪುಪಿಕಾಕಬಡಾವಣೆ	Kempu pikak Badavane		18000
48	ಬಿದಡಿ	Bidadi		16500

2023-24 ನೇ ಸಾಲಿನ ಬಿಡದಿ ಪುರಸಭೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

Bidadi Hobli, Bidadi Municiple Lands and Sites Guidlines Valuation

Sl. No.	ಗ್ರಾಮದ ಹೆಸರು	Village Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ /ಗ್ರಾಮ ರಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	1ನೇ ವಾರ್ಡ್						
1	ಕಲ್ಲುಗೋಪಹಳ್ಳಿ	Kallugopahalli	55	65	75	14500	15000
2	ಬಿ.ಎಂ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 3, 24, 26, 27, 28, 29, 30, 31, 32, 33.	Sy.No's Attached to B.M. Road 3, 24, 26, 27, 28, 29, 30, 31, 32, 33.	145	145	145		
3	ಸರ್ವೆ ನಂ. ಜಮೀನುಗಳು 9, 10, 11, 12, 13, 14, 15, 16, 19.	Sy.No. 9, 10, 11, 12, 13, 14, 15, 16, 19.	90	110	130		
4	ಝಾನಾಡು	Zanadu					26500
5	ಎಹೆಚ್‌ಬಿ ಶರಣ್ಯ ಬಡಾವಣೆ	ABH SHARANYA Layout					16000
6	2, 3 ಮತ್ತು 4ನೇ ವಾರ್ಡ್						
7	ಕೆಂಚನಕುಪ್ಪೆ	Kenchanakuppe	50	60	70	14500	15000
8	ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 45, 46, 47, 60, 68, 69, 70, 71, 72, 74, 76, 77, 78, 120, 121, 123, 124, 125, 126, 193, 196, 197, 198.	Sy.No's Attached to Bengaluru-Mysore Road 45, 46, 47, 60, 68, 69, 70, 71, 72, 74, 76, 77, 78, 120, 121, 123, 124, 125, 126, 193, 196, 197, 198.	170	170	170		
9	ಸರ್ವೆ ನಂ. ಜಮೀನುಗಳು 1, 2, 4, 5, 6, 7, 9, 10, 12, 13, 15, 16, 17, 18, 19, 27, 28, 29, 30, 31, 32, 36, 37, 38, 39, 40, 41, 48, 49, 50, 51, 52, 53, 54, 55, 56, 57, 58, 59, 73, 75, 80, 81, 82, 83, 84, 85, 86, 88, 89, 92, 93, 94, 95, 96, 97, 99, 100, 101, 102, 103, 105, 106, 107, 133, 134, 135, 152, 160, 161, 163, 164, 165, 166, 167, 168,	Sy.No. 1, 2, 4, 5, 6, 7, 9, 10, 12, 13, 15, 16, 17, 18, 19, 27, 28, 29, 30, 31, 32, 36, 37, 38, 39, 40, 41, 48, 49, 50, 51, 52, 53, 54, 55, 56, 57, 58, 59, 73, 75, 80, 81, 82, 83, 84, 85, 86, 88, 89, 92, 93, 94, 95, 96, 97, 99, 100, 101, 102, 103, 105, 106, 107, 133, 134, 135, 152, 160, 161, 163, 164, 165, 166, 167, 168,	100	120	135		

Sl. No.	ಗ್ರಾಮದ ಹೆಸರು	Village Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯು/ Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	168, 169, 170, 171, 172, 173, 174, 175, 176.	169, 170, 171, 172, 173, 174, 175, 176.					
10	ಸರ್ವೆ ನಂ. ಜಮೀನುಗಳು 3, 14, 98, 127, 128, 129, 130, 131, 132, 138, 139, 140, 141, 142, 143, 144, 145, 147, 148, 149, 150, 151, 154, 162, 178, 183, 184, 185, 186, 187.	Sy.No. 3, 14, 98, 127, 128, 129, 130, 131, 132, 138, 139, 140, 141, 142, 143, 144, 145, 147, 148, 149, 150, 151, 154, 162, 178, 183, 184, 185, 186, 187.	40	45	50		
11	ಝಾನಾದು	Zanadu					26500
12	ಪೂನಂ ಕರ್ನಾಟಕ ಸಾರಿಗೆ ನೌಕರರ ಬಡಾವಣೆ	Poonma Karnataka State employee's Layout					20500
13	ಮ್ಯಾಗ್ನೋಲಿಯಾ ವ್ಯಾಲಿವುಡ್ಸ್	Magnolia Valleywoods					20500
14	6ನೇ ವಾರ್ಡ್						
15	ಮುದ್ದಾಪುರ ಕರೇನಹಳ್ಳಿ	Muddapura Karenahalli	35	40	45	8500	9000
16	ಬಿಡದಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1, 2, 4, 6, 7, 11, 12, 14, 19, 21, 22, 23, 25, 28, 29, 30, 32, 33, 38, 39, 40, 49, 50, 51, 70, 71, 79, 83, 84, 85, 88, 89, 90, 91, 93, 94, 95, 96, 97, 98, 99, 100, 101, 102, 105, 106.	Sy.No's Attached to Bidadi-Magadi Road 1, 2, 4, 6, 7, 11, 12, 14, 19, 21, 22, 23, 25, 28, 29, 30, 32, 33, 38, 39, 40, 49, 50, 51, 70, 71, 79, 83, 84, 85, 88, 89, 90, 91, 93, 94, 95, 96, 97, 98, 99, 100, 101, 102, 105, 106.	40	55	70		
17	ಸರ್ವೆ ನಂ. ಜಮೀನುಗಳು 58, 59, 72, 73, 74, 76, 107, 108, 109, 118, 119, 121.	Sy.No. 58, 59, 72, 73, 74, 76, 107, 108, 109, 118, 119, 121.	25	35	40		
18	ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆ (KHB)	Netaji Subhashchandra Bose Layout (KHB)					11500
19	6ನೇ ವಾರ್ಡ್						
20	ಅವರಗರೆ	Avaragere	50	60	70	10000	10500

Sl. No.	ಗ್ರಾಮದ ಹೆಸರು	Village Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯು/ Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
21	ಬಿಡದಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1, 2, 3, 14, 15, 16, 17, 18, 20, 21, 22, 23, 27, 29, 33, 36, 37, 39, 40, 41, 42, 45, 46, 47, 49, 50, 51, 53, 54, 55, 56, 57, 58, 60, 61, 62, 63, 64, 65, 66, 69, 70, 71, 72, 74.	Sy.No's Attached to Bidadi-Magadi Road 1, 2, 3, 14, 15, 16, 17, 18, 20, 21, 22, 23, 27, 29, 33, 36, 37, 39, 40, 41, 42, 45, 46, 47, 49, 50, 51, 53, 54, 55, 56, 57, 58, 60, 61, 62, 63, 64, 65, 66, 69, 70, 71, 72, 74.	75	100	125		
22	ಸರ್ವೆ ನಂ. ಜಮೀನುಗಳು 4, 19, 28, 31, 32, 34, 35, 43, 44, 50.	Sy.No. 4, 19, 28, 31, 32, 34, 35, 43, 44, 50.	35	40	45		
23	ಭೂಮಿಕ ಪ್ರಥಿ	Bhomika Prithvi					10500
24	ಮೆ' ಮಂಜುಶ್ರೀ ವಸತಿ ಬಡಾವಣೆ	M/s. Manjushree Layout					11000
25	7 ಮತ್ತು 8ನೇ ವಾರ್ಡ್						
26	ಕೇತಿಗಾನಹಳ್ಳಿ	Kethiganahalli	55	70	75	11500	12000
27	ಬಿಡದಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1, 2, 5, 6, 7, 8, 12, 15, 26, 27, 28, 35, 36, 37, 38, 44, 45, 46, 47, 48, 49.	Sy.No's Attached to Bidadi-Magadi Road 1, 2, 5, 6, 7, 8, 12, 15, 26, 27, 28, 35, 36, 37, 38, 44, 45, 46, 47, 48, 49.	90	105	120		
28	ಹೌಸಿಂಗ್ ಬೋರ್ಡ್ ಕಾಲೋನಿ	Housing Board Colony					17000
29	ಕೆಂಪು ಪಿಕ್ಕಾಕ್ ಬಡಾವಣೆ	Kempu pikak Badavane					18000
30	9, 10, 11, 12, 13, 14, 15 ಮತ್ತು 18ನೇ ವಾರ್ಡ್						
31	ಬಿಡದಿ	Bidadi	74	83	92	16000	16500
32	ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 9, 11, 12, 13, 14, 15, 16, 17, 18, 19, 20, 21, 22, 42, 45, 46, 47, 49.	Sy.No's Attached to Bangalore-Mysore Road 9, 11, 12, 13, 14, 15, 16, 17, 18, 19, 20, 21, 22, 42, 45, 46, 47, 49.	200	200	200		
33	ಸರ್ವೆ ನಂ. ಜಮೀನುಗಳು 1, 2, 33, 34, 35, 40, 50.	Sy.No. 1, 2, 33, 34, 35, 40, 50.	120	130	155		

SL No.	ಗ್ರಾಮದ ಹೆಸರು	Village Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯು/ Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
34	ವಿಶ್ವಾಸ್ ನ್ಯೂ ಟೌನ್	Vishwas New Town					29000
35	ಎಸ್‌ಎಲ್‌ಪಿ ಫೈನ್ ವ್ಯಾಲಿ ಬಡಾವಣೆ	SLP Pine Valley Layout					25000
36	16 ಮತ್ತು 17ನೇ ವಾರ್ಡ್						
37	ಬಾನಂದೂರು	Banandhuru	60	75	90	14500	15000
38	ಬಡದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1, 3, 4, 5, 8, 9, 12, 13, 14, 15, 21, 22, 23, 24, 25, 32, 33, 36 ರಿಂದ 39, 41, 42, 43, 46, 48, 49, 50, 53 ರಿಂದ 61, 69, 70, 61, 69, 70, 71 ರಿಂದ 75, 78, 79, 80, 81, 83, 80, 81, 83, 87, 88, 89, 92 ರಿಂದ 104, 112, 104, 112, 113, 114, 116, 123, 124, 125, 126, 128 ರಿಂದ 134, 141, 145, 151, 152, 153, 157, 158, 160, 162, 163, 164, 165, 168 ರಿಂದ 175, 180, 182, 189, 190, 191, 201, 202, 203, 206, 207, 208, 209, 211, 213, 214, 215, 225.	Sy.No's Attached to Bidadi-Kanakapura Road 1, 3, 4, 5, 8, 9, 12, 13, 14, 15, 21, 22, 23, 24, 25, 32, 33, 36 to 39, 41, 42, 43, 46, 48, 49, 50, 53 to 61, 69, 70, 71 to 75, 78, 79, 80, 81, 83, 87, 88, 89, 92 to 104, 112, 113, 114, 116, 123, 124, 125, 126, 128 to 134, 141, 145, 151, 152, 153, 157, 158, 160, 162, 163, 164, 165, 168 to 175, 180, 182, 189, 190, 191, 201, 202, 203, 206, 207, 208, 209, 211, 213, 214, 215, 225.	95	120	145		
39	ಸರ್ವೆ ನಂ. 2, 30, 40, 106, 108, 109, 110, 111, 118, 122, 127, 147, 167, 192.	Sy.No. 2, 30, 40, 106, 108, 109, 110, 111, 118, 122, 127, 147, 167, 192.	35	50	60		
40	ಈಗಲ್‌ಟನ್	Eagleton					35000
41	ಸಾಯಿ ಎನ್‌ಕ್ಲೇವ್/ಅನ್ನಪೂರ್ಣೇಶ್ವರಿ ರೆಸಿಡೆನ್ಸಿಯಲ್ ಲೇಔಟ್	Sai Enclave/Annapoorneshwari Residential layout					26000
42	ಬಿಜಿಎಸ್ ಬೃಂದಾವನ್ ಬಡಾವಣೆ	BGS Brundavan Layout					18000
43	ಶೈಗಾರಿಕಾ ಪರಿವರ್ತಿತ ನಿವೇಶನ	Industrial converted Sites					15000
44	MAGNOLIA RAIN TREE	MAGNOLIA RAIN TREE					16000
45	ಮ್ಯಾಗ್ನೋಲಿಯಾ ಗಾರ್ಡನ್ ಸಿಟಿ						16000
46	19 ಮತ್ತು 20ನೇ ವಾರ್ಡ್						

SL No.	ಗ್ರಾಮದ ಹೆಸರು	Village Name	ಕ್ಯಾಪಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು/ Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
47	ಅಬ್ಬನಕುಪ್ಪೆ	Abbanakuppe	50	65	75	14500	15000
48	ನರ್ವೆ ನಂ. ಜಮೀನುಗಳು 1, 2, 3, 5, 6, 7, 8, 9, 13, 14, 15, 16, 17, 18, 20, 27, 28, 29, 30, 32, 33, 34, 35, 36, 37, 38, 40, 41, 43, 44, 45, 46, 47, 49, 50, 51, 52, 55, 56, 57, 59, 60, 61, 62, 63, 68, 69, 70, 71, 73, 74, 75, 77, 78, 79, 81, 82, 84, 88, 90, 91, 92, 93, 96, 97, 110, 111, 115, 117, 118, 122, 123, 124, 126, 135, 136, 137, 139.	Sy.No. 1, 2, 3, 5, 6, 7, 8, 9, 13, 14, 15, 16, 17, 18, 20, 27, 28, 29, 30, 32, 33, 34, 35, 36, 37, 38, 40, 41, 43, 44, 45, 46, 47, 49, 50, 51, 52, 55, 56, 57, 59, 60, 61, 62, 63, 68, 69, 70, 71, 73, 74, 75, 77, 78, 79, 81, 82, 84, 88, 90, 91, 92, 93, 96, 97, 110, 111, 115, 117, 118, 122, 123, 124, 126, 135, 136, 137, 139.	140	150	160		
49	ಕೈಗಾರಿಕಾ ಪರಿವರ್ತಿತ ನಿವೇಶನ	Industrial Converted Site					15000
50	ಅಮೂಲ್ಯ ಹೌಸಿಂಗ್ ಬಡಾವಣೆ	Amulya Housing Layout					26000
51	22ನೇ ವಾರ್ಡ್						
52	ಇಟ್ಟಮಡು	Ittamadu	50	60	70	14000	14500
53	ನರ್ವೆ ನಂ. ಜಮೀನುಗಳು 1, 2, 3, 4, 5, 6, 7, 8, 9, 10, 11, 12, 13, 15, 16, 17, 39, 40, 41, 42, 59, 60, 61, 65, 85, 86, 89, 91, 92, 94, 96, 115, 121, 123, 125, 128, 129, 130, 134, 141, 144, 145, 146, 147, 151, 152, 153, 154, 155, 161, 164, 165, 169, 171, 174, 176, 179, 185, 186, 187, 188, 189, 200, 201, 202, 208.	Sy.No. 1, 2, 3, 4, 5, 6, 7, 8, 9, 10, 11, 12, 13, 15, 16, 17, 39, 40, 41, 42, 59, 60, 61, 65, 85, 86, 89, 91, 92, 94, 96, 115, 121, 123, 125, 128, 129, 130, 134, 141, 144, 145, 146, 147, 151, 152, 153, 154, 155, 161, 164, 165, 169, 171, 174, 176, 179, 185, 186, 187, 188, 189, 200, 201, 202, 208.	75	100	115		
54	23ನೇ ವಾರ್ಡ್						
55	ಹೆಗ್ಗಡಗರೆ	Heggadagere	45	60	70	14000	14500
56	ಬಡದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ.	Sy.No's Attached to Bidadi-Kanakapura Road 1 to 8, 11, 12, 14, 19, 21 to	70	100	110		

SL No.	ಗ್ರಾಮದ ಹೆಸರು	Village Name	ಕ್ಯಾಪಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯು/ Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	ಜಮೀನುಗಳು 1 ರಿಂದ 8, 11, 12, 14, 19, 21 ರಿಂದ 27, 29, 31, 35, 49, 52, 55 ರಿಂದ 62, 69, 70, 82, 84, 85, 87, 88, 92, 93, 95, 96, 101, 102, 103, 104, 105, 112, 113 ರಿಂದ 120, 122, 125, 126, 127, 129, 130 to 142, 144, 146, 147, 148, 149, 158 ರಿಂದ 161, 163, 172 To 177, 179, 183, 185, 186, 190, 195, 196, 197, 199, 201, 204, 210, 211, 212, 214, 215, 220, 235, 236, 237, 238, 239, 243, 254, 291.	27, 29, 31, 35, 49, 52, 55 to 62, 69, 70, 82, 84, 85, 87, 88, 92, 93, 95, 96, 101, 102, 103, 104, 105, 112, 113 to 120, 122, 125, 126, 127, 129, 130 to 142, 144, 146, 147, 148, 149, 158 to 161, 163, 172 To 177, 179, 183, 185, 186, 190, 195, 196, 197, 199, 201, 204, 210, 211, 212, 214, 215, 220, 235, 236, 237, 238, 239, 243, 254, 291.					
57	ನರ್ವೆ ನಂ. ಜಮೀನುಗಳು 10, 36, 41, 46, 64, 74, 91, 111, 123, 162, 182, 203, 206, 207, 208.	Sy.No. 10, 36, 41, 46, 64, 74, 91, 111, 123, 162, 182, 203, 206, 207, 208.	40	55	65		
58	ಝಾನಾಡು	Zanadu					26500
59	ಮೈಸಿಟಿ	My City					26000
60	ಓಂ ಶ್ರೀ ರೆಸಿಡೆನ್ಸಿ ಬಡಾವಣೆ	Om Shri Residency Badavane					15000
61	ಹುಲ್ತರ್ ಹೊಸದೊಡ್ಡಿ	Hulthar Hosadoddi	25	30	35		9000
62	ನರ್ವೆ ನಂ. 1	Sy.no. 1	30	35	40		

2023-24ನೇ ಸಾಲಿನ ರಾಮನಗರ ಉಪ ನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಗ್ರಾಮದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿ

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ರಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಕಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	ಬಿದಡಿ ಹೋಬಳಿ	Bidadi Hobli					
1	ಅರಳಾಳುನಂದ್ರ	Aralalusandra	40	45	50	5500	6000
2	ಬಿದಡಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 14, 15 ರಿಂದ 20, 22, 23, 24, 26 ರಿಂದ 32, 40, 41, 44, 61, 62, 63, 65 ರಿಂದ 69, 88 ರಿಂದ 95, 101, 102, 107, 108 ರಿಂದ 112, 120, 121, 124, 125, 126, 127, 129, 130 ರಿಂದ 134, 137, 146 ರಿಂದ 151, 154, 155, 156, 158, 159, 161 ರಿಂದ 168, 171 ರಿಂದ 179, 184 ರಿಂದ 187, 193 ರಿಂದ 197, 199 ರಿಂದ 202, 204 ರಿಂದ 212, 214 ರಿಂದ 218, 226, 227, 228.	Sy.no's Attached to Bidadi-Kanakapura Road 1, 2, 14, 15 to 20, 22, 23, 24, 26 to 32, 40, 41, 44, 61, 62, 63, 65 to 69, 88 to 95, 101, 102, 107, 108 to 112, 120, 121, 124, 125, 126, 127, 129, 130 to 134, 137, 146 to 151, 154, 155, 156, 158, 159, 161 to 168, 171 to 179, 184 to 187, 193 to 197, 199 to 202, 204 to 212, 214 to 218, 226, 227, 228.	55	70	85		
3	ನರ್ವೆ ನಂ. ಜಮೀನುಗಳು 10, 13, 21, 59, 75, 93, 115, 135, 139, 142, 153, 170, 189, 198.	Sy.No's. 10, 13, 21, 59, 75, 93, 115, 135, 139, 142, 153, 170, 189, 198.	20	25	40		
4	ಉರಗಾಳು	Uragahalli	35	45	55	14000	14500
5	ಬಿದಡಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 4, 5, 9, 19, 23 ರಿಂದ 26, 39, 40 ರಿಂದ 43, 50, 59, 61, 62, 64, 66, 67, 69, 70, 73, 74, 76, 91, 98, 99 ರಿಂದ 104, 107 ರಿಂದ 110, 112 ರಿಂದ 115, 120, 121, 122, 125, 136, 141 ರಿಂದ 144, 146 ರಿಂದ 150, 152, 154 ರಿಂದ 160, 163, 164, 166, 185 ರಿಂದ 194, 195, 196, 206 ರಿಂದ 210, 212 ರಿಂದ 215, 221, 223 ರಿಂದ 227, 229, 235 ರಿಂದ 238, 251, 253 ರಿಂದ 256, 258 ರಿಂದ 262, 268, 273, 274.	Sy.No's Attached to Bidadi-Kanakapura Road 1, 4, 5, 9, 19, 23 to 26, 39, 40 to 43, 50, 59, 61, 62, 64, 66, 67, 69, 70, 73, 74, 76, 91, 98, 99 to 104, 107 to 110, 112 to 115, 120, 121, 122, 125, 136, 141 to 144, 146 to 150, 152, 154 to 160, 163, 164, 166, 185 to 194, 195, 196, 206 to 210, 212 to 215, 221, 223 to 227, 229, 235 to 238, 251, 253 to 256, 258 to 262, 268, 273, 274.	50	65	80		
6	ನರ್ವೆ ನಂ. ಜಮೀನುಗಳು 240, 244, 245, 246, 265, 266.	Sy.No's. 240, 244, 245, 246, 265, 266.	30	40	45		
7	ಯೋಗಕ್ಷೇಮನ	Yogaksheman					12000
8	ಐವಗಿಲು	Ivagilu	20	25	30	5500	6000
9	ನರ್ವೆ ನಂ. ಜಮೀನುಗಳು 1, 2, 4, 5, 11, 17, 18.	Sy.No's. 1, 2, 4, 5, 11, 17, 18.	25	30	35		
10	ಕೆಂಪದ್ಯಾಪನಾಹಳ್ಳಿ (ಮಾಗಡಿ ಗಡಿ)	Kempadyapanahalli (Magadi Border)	30	35	40	6000	6500
11	ನರ್ವೆ ನಂ. ಜಮೀನುಗಳು 1 ರಿಂದ 7, 11, 12, 14 ರಿಂದ 17, 23, 26, 29, 30 ರಿಂದ 36, 40, 41, 42, 44 ರಿಂದ 47, 51 ರಿಂದ 54, 57, 58, 61, 62.	Sy.No's 1 to 7, 11, 12, 14 to 17, 23, 26, 29, 30 to 36, 40, 41, 42, 44 to 47, 51 to 54, 57, 58, 61, 62.	40	45	50		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	42, 44 ರಿಂದ 47, 51 ರಿಂದ 54, 57, 58, 61, 62.						
12	ಎಸ್ ಎಲ್. ವಿ ವಂಡರ್ ವುಡ್ಸ್ ಲೇಔಟ್	SLV Wonder Woods Layout					6500
13	ಕಂಚುಗಾರನಹಳ್ಳಿ	Kanchugaranahalli	23	28	34	3500	5000
14	ಬಡದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 27, 30 ರಿಂದ 36, 43 ರಿಂದ 46, 50, 51, 52, 58, 59, 62 ರಿಂದ 67, 69 ರಿಂದ 75, 77, 81 ರಿಂದ 86, 97, 98, 101 ರಿಂದ 105, 108, 111 ರಿಂದ 118, 120 ರಿಂದ 126, 128 ರಿಂದ 131, 134 ರಿಂದ 136, 139, 146, 147, 148, 152, 153, 157, 158, 159, 162, 163, 164, 173, 174, 175, 177, 178, 185, 186, 187, 188, 190, 191, 192, 193, 196, 197, 198, 199, 203, 204, 206, 208 ರಿಂದ 213, 215, 216, 217, 219, 222, 225, 226, 227, 228, 302.	Sy.no's attached to Bidadi kanakapura Road 1 to 27, 30 to 36, 43 to 46, 50, 51, 52, 58, 59, 62 to 67, 69 to 75, 77, 81 to 86, 97, 98, 101 to 105, 108, 111 to 118, 120 to 126, 128 to 131, 134 to 136, 139, 146, 147, 148, 152, 153, 157, 158, 159, 162, 163, 164, 173, 174, 175, 177, 178, 185, 186, 187, 188, 190, 191, 192, 193, 196, 197, 198, 199, 203, 204, 206, 208 to 213, 215, 216, 217, 219, 222, 225, 226, 227, 228, 302.	48	59	66		
15	ನರ್ವೆ ನಂ. ಜಮೀನುಗಳು 68, 95, 96, 179, 184, 195, 202, 251 ರಿಂದ 263, 266, 267, 292 ರಿಂದ 301.	Sy.No's. 68, 95, 96, 179, 184, 195, 202, 251 to 263, 266, 267, 292 to 301.	15	20	25		
16	ಕೆಂಪಯ್ಯನಾಪಲ್ಯ	Kempayanapalya	40	50	60	6500	7000
17	ಬಡದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 10, 11, 13, 17, 20, 24, 25, 26, 43, 44, 49, 50, 51, 52, 54 ರಿಂದ 59, 62 ರಿಂದ 66, 70, 75.	Bidadi kanakapura Road Sy.no. 10, 11, 13, 17, 20, 24, 25, 26, 43, 44, 49, 50, 51, 52, 54 to 59, 62 to 66, 70, 75.	55	65	80		
18	ನರ್ವೆ ನಂ. ಜಮೀನುಗಳು 21, 47, 60, 61.	Sy.No's. 21, 47, 60, 61.	30	40	45		
19	ಕೋಡಿಯಾಲಕರೆನಹಳ್ಳಿ	Kodiyalakarenahalli	40	50	60	7000	7500
20	ನರ್ವೆ ನಂ. ಜಮೀನುಗಳು 1, 2, 3, 4, 5, 7, 8, 9, 14, 15, 16, 27, 28, 29, 30, 31, 32, 33, 34, 35, 36, 81, 82, 83, 119, 121, 130, 190, 192, 193, 194, 210, 211, 213, 215, 217, 218, 220, 232, 258, 259, 260, 261, 262, 263, 264, 269, 270, 271, 272, 273, 274, 275, 287, 407, 408, 409, 440.	Sy.No's. 1, 2, 3, 4, 5, 7, 8, 9, 14, 15, 16, 27, 28, 29, 30, 31, 32, 33, 34, 35, 36, 81, 82, 83, 119, 121, 130, 190, 192, 193, 194, 210, 211, 213, 215, 217, 218, 220, 232, 258, 259, 260, 261, 262, 263, 264, 269, 270, 271, 272, 273, 274, 275, 287, 407, 408, 409, 440.	50	60	70		
21	ನರ್ವೆ ನಂ. ಜಮೀನುಗಳು 67, 68, 69, 219, 461, 462.	Sy.No's 67, 68, 69, 219, 461, 462.	30	40	45		
22	ಎಲ್‌ಟಿಜಿ ಬಿಆರ್‌ವಿ ಇ-ಸಿಟಿ ವಸತಿ ಬಡಾವಣೆ	LTG BRV E-City Layout					11000
23	ಕಂಚುಗಾರನಹಳ್ಳಿಕಾವಲು	Kanchugaranahallikaval	20	27	31	3000	4000

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
24	ನರ್ವೆ ನಂ. ಜಮೀನುಗಳು 4, 5, 6.	Sy.no. 4, 5, 6.	14	18	26		
25	ನರ್ವೆ ನಂ. ಜಮೀನುಗಳು 1, 2, 3.	Sy.no. 1, 2, 3.	11	15	17		
26	ಕಾಕರಾಮನಹಳ್ಳಿ	Kakaramanahalli	35	40	50	7000	7500
27	ಬಿದಡಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 3, 4, 11, 12, 14, 15, 18, 19, 21, 22, 23, 24, 25, 26.	Sy.No's attached to Bidadi-Magadi Road 1, 2, 3, 4, 11, 12, 14, 15, 18, 19, 21, 22, 23, 24, 25, 26.	50	60	70		
28	ನರ್ವೆ ನಂ. ಜಮೀನುಗಳು 6, 27, 28, 29, 30, 31, 32.	Sy.no. 6, 27, 28, 29, 30, 31, 32.	25	35	40		
29	ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆ (KHB)	Netaji Subhashchandra Bose Layout (KHB)					10000
30	ಕುರುಬರಕರೆನಹಳ್ಳಿ	Kurubarakarenahalli	45	50	60	7000	7500
31	ನರ್ವೆ ನಂ. ಜಮೀನುಗಳು 1, 2, 3, 5, 6, 7, 9, 10, 14, 15, 16, 18, 19, 20, 21, 22, 23, 24, 25, 26, 27, 29, 32, 34, 35, 36, 39, 45, 51, 53, 55, 56, 57, 59, 70, 71, 72, 73.	Sy.no. 1, 2, 3, 5, 6, 7, 9, 10, 14, 15, 16, 18, 19, 20, 21, 22, 23, 24, 25, 26, 27, 29, 32, 34, 35, 36, 39, 45, 51, 53, 55, 56, 57, 59, 70, 71, 72, 73.	60	70	80		
32	ನರ್ವೆ ನಂ. ಜಮೀನುಗಳು 30, 31, 37, 40, 41, 43.	Sy.no. 30, 31, 37, 40, 41, 43.	30	40	45		
33	ಗಾಣಕಲ್ಲು	Ganakallu	35	40	45	5500	6000
34	ಬಿದಡಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 3, 4, 7, 8, 10, 12, 13, 14, 15, 17, 18, 19, 20, 22, 30, 31, 32, 34, 35, 36, 44, 48.	Sy.No's attached to Bidadi-Magadi Road 1, 2, 3, 4, 7, 8, 10, 12, 13, 14, 15, 17, 18, 19, 20, 22, 30, 31, 32, 34, 35, 36, 44, 48.	50	60	70		
35	ನರ್ವೆ ನಂ. ಜಮೀನುಗಳು 5, 16, 21, 37, 38, 39, 40, 41, 42, 43, 45.	Sy.No's 5, 16, 21, 37, 38, 39, 40, 41, 42, 43, 45.	30	35	40		
36	ಸದಾನಂದ ಬಾಬಿ ಎನ್‌ಕ್ಲೇವ್ ಲೇಔಟ್	Sadananda Baba Enclave Layout					7000
37	ಗೋಲ್ವರಾಪಾಳ್ಯ	Golarapalya	25	30	35	5500	6000
38	ನರ್ವೆ ನಂ. ಜಮೀನುಗಳು 1, 2, 3, 8, 9, 10, 11, 12, 15, 16, 17, 18, 19, 20, 22, 25, 26, 27, 28, 29, 30, 31, 43, 44, 45, 46.	Sy.No's 1, 2, 3, 8, 9, 10, 11, 12, 15, 16, 17, 18, 19, 20, 22, 25, 26, 27, 28, 29, 30, 31, 43, 44, 45, 46.	30	35	45		
39	ನರ್ವೆ ನಂ. ಜಮೀನುಗಳು 4, 5, 6, 7, 24, 36, 38, 47.	Sy.No's 4, 5, 6, 7, 24, 36, 38, 47.	20	25	30		
40	ಗೋಪಹಳ್ಳಿ	Gopahalli	30	40	50	5500	6000
41	ಬಿದಡಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 7, 9 ರಿಂದ 13, 15 ರಿಂದ 21, 23, 37, 39, 40, 44, 46, 48, 49, 50, 52 ರಿಂದ 60, 64, 67 ರಿಂದ 70, 72, 73, 75, 76, 77, 79, 93, 96, 98, 99, 100, 102	Sy.No's attached to Bidadi-Kanakapura Road 1 to 7, 9 to 13, 15 to 21, 23, 37, 39, 40, 44, 46, 48, 49, 50, 52 to 60, 64, 67 to 70, 72, 73, 75, 76, 77, 79, 93, 96, 98, 99, 100, 102 to 110, 116, 118.	55	65	80		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ತಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	ರಿಂದ 110, 116, 118, 120, 127 ರಿಂದ 131, 133, 135 ರಿಂದ 142, 148 ರಿಂದ 151, 153 ರಿಂದ 162, 164 ರಿಂದ 167, 169 ರಿಂದ 176, 199, 200, 201, 206, 209 ರಿಂದ 223, 226 ರಿಂದ 229, 235, 237, 239, 240 ರಿಂದ 243, 247, 248, 249, 268, 272, 273, 276, 278 to 281, 283 to 287, 291 to 296, 298, 301 to 304.	120, 127 to 131, 133, 135 to 142, 148 to 151, 153 to 162, 164 to 167, 169 to 176, 199, 200, 201, 206, 209 to 223, 226 to 229, 235, 237, 239, 240 to 243, 247, 248, 249, 268, 272, 273, 276, 278 to 281, 283 to 287, 291 to 296, 298, 301 to 304.					
42	ನರ್ವೆ ನಂ. ಜಮೀನುಗಳು 22, 27, 36, 62, 71, 90, 95, 96, 98, 103, 106, 107, 134, 136.	Sy.No's 22, 27, 36, 62, 71, 90, 95, 163, 196, 197, 334, 336.	20	30	35		
43	ಚಿಕ್ಕಕುಂತನಹಳ್ಳಿ	Chikkakuntanahalli	30	40	50	5500	6000
44	ನರ್ವೆ ನಂ. ಜಮೀನುಗಳು 1 ರಿಂದ 5, 11, 12, 15, 16, 17, 31, 32, 33, 39, 41, 44, 46, 51, 53, 54, 55, 59 ರಿಂದ 67, 69, 71, 72, 76, 79, 80, 82, 83.	Sy.No's 1 to 5, 11, 12, 15, 16, 17, 31, 32, 33, 39, 41, 44, 46, 51, 53, 54, 55, 59 to 67, 69, 71, 72, 76, 79, 80, 82, 83.	50	60	70		
45	ನರ್ವೆ ನಂ. ಜಮೀನುಗಳು 13, 27, 28, 29, 30, 35, 36, 37, 38, 40, 90, 91, 92.	Sy.No's 13, 27, 28, 29, 30, 35, 36, 37, 38, 40, 90, 91, 92.	25	35	45		
46	ತಾಲಗುಪ್ಪೆ	Talaguppe	30	35	45	8500	9000
47	ನರ್ವೆ ನಂ. ಜಮೀನುಗಳು 1 ರಿಂದ 5, 8, 9, 11, 14 ರಿಂದ 19, 21, 22, 25, 26, 27, 30, 34 ರಿಂದ 41, 43 ರಿಂದ 47, 53, 54, 55, 57, 58, 60, 62, 64 ರಿಂದ 71, 73 ರಿಂದ 76, 78, 79, 88, 91, 94 ರಿಂದ 103, 108 ರಿಂದ 123, 138.	Sy.No's 1 to 5, 8, 9, 11, 14 to 19, 21, 22, 25, 26, 27, 30, 34 to 41, 43 to 47, 53, 54, 55, 57, 58, 60, 62, 64 to 71, 73 to 76, 78, 79, 88, 91, 94 to 103, 108 to 123, 138.	45	50	60		
48	ದೊಡ್ಡಕುಂತನಹಳ್ಳಿ	Doddakuntanahalli	30	40	50	8500	9000
49	ಬನ್ನಿಕುಪ್ಪೆ	Bannikuppe	50	60	70	9500	10000
50	ನರ್ವೆ ನಂ. ಜಮೀನುಗಳು 1, 2, 3, 4, 5, 6, 7, 15, 16, 17, 21, 23, 24, 26, 27, 29, 31, 32, 35, 38, 42, 44, 45, 46, 47, 48, 49, 50, 51.	Sy.no's 1, 2, 3, 4, 5, 6, 7, 15, 16, 17, 21, 23, 24, 26, 27, 29, 31, 32, 35, 38, 42, 44, 45, 46, 47, 48, 49, 50, 51.	40	50	60		
51	ಬನ್ನಿಕುಪ್ಪೆ	Bannikuppe	50	60	70	9500	10000
52	ನರ್ವೆ ನಂ. ಜಮೀನುಗಳು 1, 2, 5, 6, 7, 8, 9, 10, 13, 14, 16, 17, 18, 53, 54, 55, 56, 60, 61, 62, 63, 64, 65, 66, 69, 70, 71, 72, 73, 74, 75, 76, 80, 81, 82, 83, 84, 85, 86, 87, 90, 91, 94, 95, 97, 103, 104, 107, 108, 110, 111, 112, 119, 120, 122, 123, 124, 127, 128, 129, 130, 132, 133, 135, 138, 139, 140, 141, 142.	Sy.No's 1, 2, 5, 6, 7, 8, 9, 10, 13, 14, 16, 17, 18, 53, 54, 55, 56, 60, 61, 62, 63, 64, 65, 66, 69, 70, 71, 72, 73, 74, 75, 76, 80, 81, 82, 83, 84, 85, 86, 87, 90, 91, 94, 95, 97, 103, 104, 107, 108, 110, 111, 112, 119, 120, 122, 123, 124, 127, 128, 129, 130, 132, 133, 135, 138, 139, 140, 141, 142.	70	80	95		

Sl.No	ಹೋಬಳಿ/ಗ್ರಾಮದ/ನವೇ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ರಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	141, 142, 143, 144, 162, 163, 164, 165, 172, 173, 174, 200, 201.	143, 144, 162, 163, 164, 165, 172, 173, 174, 200, 201.					
53	ಸರ್ವೆ ನಂ. ಜಮೀನುಗಳು 25, 57, 68, 89, 98, 101, 102, 105, 106, 109, 136.	Sy.No's 25, 57, 68, 89, 98, 101, 102, 105, 106, 109, 136.	40	45	55		
54	ಪಂಚವರ್ಣ ಮೈಕೋ ಬಡಾವಣೆ						13500
55	ಬಿಲ್ಲಕೆಂಪನಹಳ್ಳಿ	Billakempanahalli	60	70	80	14500	15000
56	ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 27, 28, 29, 30, 31, 32, 33, 37, 42, 37, 42, 43, 44.	Sy.No's attached to B.M. Road 27, 28, 29, 30, 31, 32, 33, 37, 42, 43, 44.	175	175	175		
57	ಶಿವೇ ನಂ. ಜಮೀನುಗಳು 2, 3, 4, 6, 7, 9, 10, 12, 25, 36, 38, 39, 40, 41, 42, 48, 49, 57, 58, 59, 60, 64, 74.	Sy.no. 2, 3, 4, 6, 7, 9, 10, 12, 25, 36, 38, 39, 40, 41, 42, 48, 49, 57, 58, 59, 60, 64, 74.	85	100	110		
58	ಸರ್ವೆ ನಂ. ಜಮೀನುಗಳು 8, 20 ರಿಂದ 24, 69, 70, 71.	Sy.no. 8, 20 to 24, 69, 70, 71.	50	65	80		
59	ಈಗಲ್ಟನ್	Eagleton					35000
60	ಮಗ್ನೋಲಿಯಾ ಗಾರ್ಡನ್/ಮಗ್ನೋಲಿಯಾ ಲಾಸಿಯಾ	Magnolia Garden/Magnolia Lasiya					25000
61	ನಂದನ್ ಎನ್‌ಕ್ಲೇವ್ ಬಡಾವಣೆ	Nandan Enclave Layout					16000
62	ಬೋರೇಹಳ್ಳಿ	Borehalli	40	50	60		6500
63	ಬಿಡದಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1, 2, 3, 4, 5, 8, 9, 10, 11, 13, 14, 18, 19, 20, 21, 22, 23, 30, 36.	Sy.No's attached to Bidadi-Magadi Road 1, 2, 3, 4, 5, 8, 9, 10, 11, 13, 14, 18, 19, 20, 21, 22, 23, 30, 36.	60	70	80		
64	ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆ (KHB)	Netaji Subhashchandra Bose Layout (KHB)					10000
65	ಬೈರಮಂಗಲ	Byramangala	40	50	55	7000	7500
66	ಬಿಡದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. ಜಮೀನುಗಳು 1 ರಿಂದ 6, 9, 11, 12, 14, 15, 16, 19 ರಿಂದ 25, 28, 29, 30, 32, 33 ರಿಂದ 44, 46, 47, 48, 50, 51, 44, 46, 47, 48, 50, 51, 60 ರಿಂದ 67, 69, 70, 79, 80, 81, 86, 88, 89, 90, 95, 96, 97, 98, 100, 102 ರಿಂದ 112, 114 ರಿಂದ 118, 120 ರಿಂದ 126, 128, 129, 130, 140, 141, 142, 145 ರಿಂದ 152, 157 ರಿಂದ 163, 169 ರಿಂದ 173, 178, 179, 180, 181, 191, 179, 180, 181, 191, 192.	Sy.No's Attached to Bidadi-Kankapura Road 1 to 6, 9, 11, 12, 14, 15, 16, 19 to 25, 28, 29, 30, 32, 33 to 44, 46, 47, 48, 50, 51, 60 to 67, 69, 70, 79, 80, 81, 86, 88, 89, 90, 95, 96, 97, 98, 100, 102 to 112, 114 to 118, 120 to 126, 128, 129, 130, 140, 141, 142, 145 to 152, 157 to 163, 169 to 173, 178, 179, 180, 181, 191, 192.	65	80	90		
67	ಸರ್ವೆ ನಂ. ಜಮೀನುಗಳು 18, 26, 75, 76, 77, 78, 83, 84, 85, 183, 184.	Sy.No's 18, 26, 75, 76, 77, 78, 83, 84, 85, 183, 184.	30	35	40		
68	ಬೈನೋಹಳ್ಳಿ		20	25	35	5500	6000

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರದೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
69	ನರ್ವೆ ನಂ. ಜಮೀನುಗಳು 1, 7, 8, 9, 14, 15, 16, 20, 22, 23, 24, 25, 28, 29, 30, 31, 32, 33, 34, 35, 37, 39, 40, 41, 43, 44, 47, 52, 53, 54.	Sy.No's 1, 7, 8, 9, 14, 15, 16, 20, 22, 23, 24, 25, 28, 29, 30, 31, 32, 33, 34, 35, 37, 39, 40, 41, 43, 44, 47, 52, 53, 54.	25	35	45		
70	ಬನ್ನಿಗಿರಿ	Bannigiri	35	40	50	13000	13500
71	ನರ್ವೆ ನಂ. ಜಮೀನುಗಳು 1, 2, 3, 4, 7, 10, 12, 13, 15, 16, 17, 18, 20 ರಿಂದ 31, 36, 37, 39, 40, 41, 42, 46 ರಿಂದ 53, 57, 58, 64, 67, 68, 76, 77, 78, 82 ರಿಂದ 86, 88, 96, 100, 102 ರಿಂದ 106, 109, 110, 113 ರಿಂದ 121, 123, 124, 133, 142 ರಿಂದ 147, 149 ರಿಂದ 156, 170, 177, 178, 180, 181, 185, 186, 187, 190, 199, 200, 201.	Sy.No's 1, 2, 3, 4, 7, 10, 12, 13, 15, 16, 17, 18, 20 to 31, 36, 37, 39, 40, 41, 42, 46 to 53, 57, 58, 64, 67, 68, 76, 77, 78, 82 to 86, 88, 96, 100, 102 to 106, 109, 110, 113 to 121, 123, 124, 133, 142 to 147, 149 to 156, 170, 177, 178, 180, 181, 185, 186, 187, 190, 199, 200, 201.	40	45	55		
72	ನರ್ವೆ ನಂ. ಜಮೀನುಗಳು 5, 56, 69, 71, 97, 101, 135, 141, 157, 158, 159, 161, 162, 167.	Sy.No's 5, 56, 69, 71, 97, 101, 135, 141, 157, 158, 159, 161, 162, 167.	20	25	30		
73	ವಿ ಜಿ ಪಿ	V G P					25000
74	ಬಲೇವೀರನಹಳ್ಳಿ	Baleveeranahalli	25	30	35	5500	6000
75	ನರ್ವೆ ನಂ. ಜಮೀನುಗಳು 1 ರಿಂದ 13.	Sy.No's 1 to 13.	33	40	52		
76	ಕೈಗಾರಿಕಾ ಪ್ರದೇಶ	Industrial Area					15000
77	ಭೀಮೇನಹಳ್ಳಿ	Bheemenhalli	80	100	110	12500	13000
78	ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 5, 6, 7, 8, 51, 52, 53.	Sy.No's Attached to Bangalore-Mysore Road 1, 2, 5, 6, 7, 8, 51, 52, 53.	150	150	150		
79	ನರ್ವೆ ನಂ. ಜಮೀನುಗಳು 11, 21, 26, 27, 33, 34, 35, 34, 35, 47, 48, 49, 50.	Sy.No's 11, 21, 26, 27, 33, 34, 35, 47, 48, 49, 50.	60	75	85		
80	ಮಗ್ನೋಲಿಯಾ ಗಾರ್ಡನ್/ ಮಗ್ನೋಲಿಯಾ ಲಾಸಿಯಾ	Magnolia Garden/Magnolia Lasiya					25000
81	ಬೆತ್ಹೆಂಗರೆ	Bethengere	40	50	60	7000	7500
82	ಬಿಡದಿ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 11, 13 ರಿಂದ 19, 22, 23, 26, 28, 29, 33 ರಿಂದ 38.	Sy.no's Attached to Bidadi-Magadi Road 1 to 11, 13 to 19, 22, 23, 26, 28, 29, 33 to 38.	50	60	75		
83	ನರ್ವೆ ನಂ. ಜಮೀನುಗಳು 27, 39, 40, 41.	Sy.No's 27, 39, 40, 41.	30	35	40		
84	ಮಂಚನಾಯಕನ ಹಳ್ಳಿ	Manchanayakanahalli	90	105	115	12500	13000
85	ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 15, 18 ರಿಂದ 28, 35 ರಿಂದ 41, 63.	Sy.No's attached to B.M. Road 1, 2, 15, 18 to 28, 35 to 41, 63.	160	160	160		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
86	ನರ್ವೆ ನಂ. ಜಮೀನುಗಳು 3, 4, 5, 6, 7, 11, 29, 30, 31, 32, 34, 44, 45, 46, 47.	Sy.No's 3, 4, 5, 6, 7, 11, 29, 30, 31, 32, 34, 44, 45, 46, 47.	50	60	75		
87	17 ಕಾಡು-33-ಕೆರೆ ನರ್ವೆ ನಂ. ಜಮೀನುಗಳು 16, 17, 33, 50, 51, 52, 53, 54, 55, 56, 57, 58, 59, 60, 61, 62.	17 Forest- 33- Lake Sy.No's 16, 17, 33, 50, 51, 52, 53, 54, 55, 56, 57, 58, 59, 60, 61, 62.	40	50	65		
88	ಪೂರ್ಣನಗರ	Poornanagara					25000
89	ಮಂಡಲಹಳ್ಳಿ	Mandalahalli	30	40	50	7500	8000
90	ನರ್ವೆ ನಂ. ಜಮೀನುಗಳು 2, 4, 5, 6, 7, 8, 10, 12, 13, 14, 15.	Sy.no. 2, 4, 5, 6, 7, 8, 10, 12, 13, 14, 15.	25	30	35		
91	ನರ್ವೆ ನಂ. ಜಮೀನುಗಳು 1, 3, 11, 16.	Sy.no. 1, 3, 11, 16.	20	25	30		
92	ಯರೆಪಾಳ್ಯ	Yarepalya	25	30	35	7000	7500
93	ನರ್ವೆ ನಂ. ಜಮೀನುಗಳು 3, 4, 5, 6, 7, 9, 10, 11, 12, 13.	Sy.no. 3, 4, 5, 6, 7, 9, 10, 11, 12, 13.	30	35	45		
94	ರಾಮನಹಳ್ಳಿ	Ramanahalli	30	35	45	11500	12000
95	ಬಿದಾದಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 6, 10 ರಿಂದ 15, 20, 21, 22, 24 ರಿಂದ 44, 46, 47, 48, 56, 58 ರಿಂದ 64, 66, 67, 68, 70 ರಿಂದ 77, 80, 81, 82, 90, 91, 92, 96, 97, 98, 105, 108, 118 ರಿಂದ 121.	Bidadi-Kankapura Road 1 to 6, 10 to 15, 20, 21, 22, 24 to 44, 46, 47, 48, 56, 58 to 64, 66, 67, 68, 70 to 77, 80, 81, 82, 90, 91, 92, 96, 97, 98, 105, 108, 118 to 121.	55	65	80		
96	ನರ್ವೆ ನಂ. ಜಮೀನುಗಳು 7, 17, 55, 65, 94, 95, 106, 109, 114, 117.	Sy.no. 7, 17, 55, 65, 94, 95, 106, 109, 114, 117.	20	25	30		
97	ಲಕ್ಷ್ಮಿಸಾಗರ	Lakshmisagara	50	60	70	12500	13000
98	ಬಿ. ಎಂ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 6, 55.	Sy.No's attached to B.M Road 1, 2, 6, 55.	160	160	160		
99	ನರ್ವೆ ನಂ. ಜಮೀನುಗಳು 3, 4, 9, 10, 11, 17, 40, 43.	Sy.no. 3, 4, 9, 10, 11, 17, 40, 43.	90	110	125		
100	ವಾಜರಾಹಳ್ಳಿ	Vajarahalli	35	45	55	11500	12000
101	ನರ್ವೆ ನಂ. ಜಮೀನುಗಳು 1, 2, 5, 6, 8, 9, 10, 11, 14, 18, 19, 24, 25, 26, 27, 29, 30, 31, 33, 35, 43, 44, 51, 52, 53, 54, 55, 58, 61, 75, 82, 83.	Sy.no. 1, 2, 5, 6, 8, 9, 10, 11, 14, 18, 19, 24, 25, 26, 27, 29, 30, 31, 33, 35, 43, 44, 51, 52, 53, 54, 55, 58, 61, 75, 82, 83.	60	70	80		
102	ನರ್ವೆ ನಂ. ಜಮೀನುಗಳು 4, 23, 28, 37.	Sy.no. 4, 23, 28, 37.	30	35	40		
103	ಮುರುಧರಲೇಔಟ್	Murudhar Layout					25000
104	ಶೇಷಗಿರಿ ಹಳ್ಳಿ	Sheshagirihalli	70	80	90	14000	14500
105	ಬಿ.ಎಂ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 19, 21, 44, 49, 50, 52 ರಿಂದ 56, 69 ರಿಂದ 75, 78, 79, 93.	Sy.No's attached to B.M. Road Sy.no. 19, 21, 44, 49, 50, 52 to 56, 69 to 75, 78, 79, 93.	175	175	175		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರದೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪುರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
106	ನರ್ವೆ ನಂ. ಜಮೀನುಗಳು 1, 2, 3, 26, 27, 28, 29, 35, 36, 37, 38, 39, 40, 77 (ಭಾಗ)	Sy.no. 1, 2, 3, 26, 27, 28, 29, 35, 36, 37, 38, 39, 40, 77 (Part)	115	120	180		
107	ನರ್ವೆ ನಂ. ಜಮೀನುಗಳು 12, 13, 15, 20, 42(ತೆರೆ) 66, 87 ರಿಂದ 92.	Sy.no. 12, 13, 15, 20, 42(Tank) 66, 87 to 92.	55	65	70		
108	ನಿಟಿ ಸೈಟ್	City Site					28000
109	S L V ನಕ್ಷತ್ರ	S L V Nakshatra					27000
110	ಶ್ಯಾನುಮಂಗಲ	Shanumangala	45	55	65	13000	13500
111	ನರ್ವೆ ನಂ. ಜಮೀನುಗಳು 1, 6 ರಿಂದ 12, 19 ರಿಂದ 26, 40, 51, 55, 68, 69, 70, 71, 73, 74, 75, 80, 81, 82, 85, 86, 87 ರಿಂದ 92, 94, 99 ರಿಂದ 102, 109 ರಿಂದ 112, 114, 121 ರಿಂದ 128, 133 ರಿಂದ 145, 148 ರಿಂದ 158, 160 ರಿಂದ 164, 168, 171 ರಿಂದ 175, 178, 181, 182, 184, 185, 193, 194, 195, 197, 200, 211, 214 ರಿಂದ 222.	Sy.no. 1, 6 to 12, 19 to 26, 40, 51, 55, 68, 69, 70, 71, 73, 74, 75, 80, 81, 82, 85, 86, 87 to 92, 94, 99 to 102, 109 to 112, 114, 121 to 128, 133 to 145, 148 to 158, 160 to 164, 168, 171 to 175, 178, 181, 182, 184, 185, 193, 194, 195, 197, 200, 211, 214 to 222.	80	95	110		
112	ನರ್ವೆ ನಂ. ಜಮೀನುಗಳು 76, 77, 78, 83, 120, 132, 132, 146, 198, 230.	Sy.no. 76, 77, 78, 83, 120, 132, 146, 198, 230.	30	35	40		
113	ಚಾಮುಂಡೇಶ್ವರಿ ಬಲ್ಡ್ ಟೆಕ್ (ಏಗಲೆಟನ್)	Chamundeshwari build Tec (Egaleton)					35000
114	ರೈಗಾರಿಕಾ ಪರಿವರ್ತನ ನಿವೇಶನ	Industrial converted Sites					15000
115	ಹೊಸೂರು	Hosur	40	45	50	13000	13500
116	ನರ್ವೆ ನಂ. ಜಮೀನುಗಳು 1, 2, 3, 4, 7, 9, 18, 20, 21, 22, 27, 28, 31 ರಿಂದ 36, 37 ರಿಂದ 40, 44, 45, 46, 56, 73, 74, 75, 79, 80, 81, 86 ರಿಂದ 95, 113, 115, 119, 120, 121, 130, 132 ರಿಂದ 145, 148, 149, 154, 157, 158, 159, 166, 167, 168, 169, 170 ರಿಂದ 175, 186, 198 ರಿಂದ 205, 225, 231 ರಿಂದ 234, 236, 238, 342 ರಿಂದ 346, 353 ರಿಂದ 357, 365, 366, 375, 376, 378, 380, 382, 383, 394, 401.	Sy.no. 1, 2, 3, 4, 7, 9, 18, 20, 21, 22, 27, 28, 31 to 36, 37 to 40, 44, 45, 46, 56, 73, 74, 75, 79, 80, 81, 86 to 95, 113, 115, 119, 120, 121, 130, 132 to 145, 148, 149, 154, 157, 158, 159, 166, 167, 168, 169, 170 to 175, 186, 198 to 205, 225, 231 to 234, 236, 238, 342 to 346, 353 to 357, 365, 366, 375, 376, 378, 380, 382, 383, 394, 401.	50	55	70		
117	ನರ್ವೆ ನಂ. ಜಮೀನುಗಳು 17, 26, 41, 70, 72, 125, 237, 291, 296, 398.	Sy.no. 17, 26, 41, 70, 72, 125, 237, 291, 296, 398.	25	30	35		
118	ಹೆಜ್ಜಲಾ	Hejjala	100	115	130	14500	15000
119	ಬಿ.ಎಂ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 36, 38, 40, 41, 57, 58, 79, 80, 81, 82, 83, 86, 87, 88.	Sy.No's attached to B.M.Road 36, 38, 40, 41, 57, 58, 79, 80, 81, 82, 83, 86, 87, 88.	240	240	240		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
120	ನರ್ವೆ ನಂ. ಜಮೀನುಗಳು 2, 4, 5, 6, 7, 8, 9, 10, 11, 12, 14, 15, 16, 17, 19, 25, 31, 33, 35, 37, 39, 42, 43, 51, 54, 55, 56, 59, 60, 61, 75, 76, 77, 78, 79, 84, 85, 89.	Sy.no. 2, 4, 5, 6, 7, 8, 9, 10, 11, 12, 14, 15, 16, 17, 19, 25, 31, 33, 35, 37, 39, 42, 43, 51, 54, 55, 56, 59, 60, 61, 75, 76, 77, 78, 79, 84, 85, 89.	80	90	100		
121	ಸಿಟಿ ಸೈಟ್	City Site					23000
122	ಇಂಡಿಯಮ್ ಲೇಕ್ ಫಾರೆಸ್ಟ್	Indium lake Forest					17000
123	ಜುಡೀಷಿಯಲ್ ಲೇಔಟ್	Judicial Layout					17000
124	ಕೌಟಿಲ್ಯ ಹೌಸಿಂಗ್ ಸೊಸೈಟಿ (ರಾಮಕೃಷ್ಣ ನಗರ)	Koutilya housing Society (Ramakrishna nagara)					17000
125	ರೈಲ್ವೆ ಮೇನ್ಸ್ ಹೌಸಿಂಗ್ ಸೊಸೈಟಿ	Railway Men's housing society					17000
126	ಹೀರಹಳ್ಳಿ	Hirehalli	30	35	45	6500	7000
127	ನರ್ವೆ ನಂ. ಜಮೀನುಗಳು 1, 2, 3, 5, 7, 9, 15, 16, 17, 19, 20, 22, 23, 24, 26, 27, 28, 29, 30, 31.	Sy.no. 1, 2, 3, 5, 7, 9, 15, 16, 17, 19, 20, 22, 23, 24, 26, 27, 28, 29, 30, 31.	40	50	60		
128	ನರ್ವೆ ನಂ. ಜಮೀನುಗಳು 4, 12, 18, 21, 34.	Sy.no. 4, 12, 18, 21, 34.	35	45	50		
129	Kasaba Hobli / ಕಸಬಾ ಹೋಬಳಿ						
130	ಆರ್ಚಕರ ಹಳ್ಳಿ	Archakarahalli	60	70	80	13000	13500
131	ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 55, 56, 58, 60, 62, 63, 64, 65, 66, 67, 68, 69, 70, 71, 75, 76, 87, 90 ರಿಂದ 94, 96, 97, 99, 100, 109, 111, 112, 113, 123, 124, 128, 129, 136, 137, 155, 197.	Sy.No's attached to B.M.Road 55, 56, 58, 60, 62, 63, 64, 65, 66, 67, 68, 69, 70, 71, 75, 76, 87, 90 to 94, 96, 97, 99, 100, 109, 111, 112, 113, 123, 124, 128, 129, 136, 137, 155, 197.	170	170	170		
132	ನರ್ವೆ ನಂ. ಜಮೀನುಗಳು 1, 2, 3, 4, 8, 9, 10, 16, 17, 18, 25, 32 ರಿಂದ 37, 44 ರಿಂದ 47, 49, 50, 52, 53, 105, 106, 107, 125, 127, 138, 140, 141, 177, 178, 185.	Sy.no. 1, 2, 3, 4, 8, 9, 10, 16, 17, 18, 25, 32 to 37, 44 to 47, 49, 50, 52, 53, 105, 106, 107, 125, 127, 138, 140, 141, 177, 178, 185.	110	125	145		
133	ನರ್ವೆ ನಂ. ಜಮೀನುಗಳು 29, 74, 84, 85, 104.	Sy.no. 29, 74, 84, 85, 104.	50	60	70		
134	ಐಜೂರು	Ijoor	100	120	135	13500	14000
135	ನರ್ವೆ ನಂ. ಜಮೀನುಗಳು 15, 16, 22 ರಿಂದ 27, 49 ರಿಂದ 54, 66, 67, 96, 97, 99, 100, 109, 111, 112, 113, 123, 124, 128, 129, 136, 137, 147, 155, 197.	Sy.no. 15, 16, 22 to 27, 49 to 54, 66, 67, 96, 97, 99, 100, 109, 111, 112, 113, 123, 124, 128, 129, 136, 137, 147, 155, 197.	160	190	210		
136	ನರ್ವೆ ನಂ. ಜಮೀನುಗಳು 78, 79, 80, 87 ರಿಂದ 93, 97 ರಿಂದ 105, 108, 109, 110, 114, 115, 116, 125 ರಿಂದ 127.	Sy.no. 78, 79, 80, 87 to 93, 97 to 105, 108, 109, 110, 114, 115, 116, 125 to 127.	70	90	100		
137	ಕೊತ್ತಿಪುರ	Kothipura	60	80	100	8500	9000

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರದೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪುರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
138	ನರ್ವೆ ನಂ. ಜಮೀನುಗಳು 1, 11, 27, 28, 29, 32, 40, 41, 42, 43, 47, 48, 50, 69, 70 ರಿಂದ 77, 81, 116, 117, 127, 129, 140, 141, 145, 146, 147, 148, 151, 152, 162, 163, 165, 181, 184, 194, 204 ರಿಂದ 207, 209, 212 ರಿಂದ 216, 218, 221, 223, 224, 225, 227, 228, 229, 232 ರಿಂದ 237, 241 ರಿಂದ 244, 249, 250, 253, 254, 257, 261 ರಿಂದ 267, 270, 272, 273, 276 ರಿಂದ 280, 285, 288, 290, 293, 297, 298, 299.	Sy.no. 1, 11, 27, 28, 29, 32, 40, 41, 42, 43, 47, 48, 50, 69, 70 to 77, 81, 116, 117, 127, 129, 140, 141, 145, 146, 147, 148, 151, 152, 162, 163, 165, 181, 184, 194, 204 to 207, 209, 212 to 216, 218, 221, 223, 224, 225, 227, 228, 229, 232 to 237, 241 to 244, 249, 250, 253, 254, 257, 261 to 267, 270, 272, 273, 276 to 280, 285, 288, 290, 293, 297, 298, 299.	90	120	145		
139	ನರ್ವೆ ನಂ. ಜಮೀನುಗಳು 34, 44, 48, 83, 95, 130, 133, 134, 135, 137, 150, 220, 226, 227, 228, 229.	Sy.no. 34, 44, 48, 83, 95, 130, 133, 134, 135, 137, 150, 220, 226, 227, 228, 229.	55	65	75		
140	ಕೊತ್ತಿಪುರ ಅಮಾನಿಕೆರೆ	Kothipura Amanikere	60	75	95	8500	9000
141	ಕೃಷಿ ನರ್ವೆ ನಂ. ಜಮೀನುಗಳು 2, 3, 4, 5, 6, 8, 26, 30 ರಿಂದ 36, 38, 43, 44, 45, 48, 49, 50, 59, 60, 61, 64, 65.	Kasaba Sy.no's. 2, 3, 4, 5, 6, 8, 26, 30 to 36, 38, 43, 44, 45, 48, 49, 50, 59, 60, 61, 64, 65.	80	100	120		
142	ನರ್ವೆ ನಂ. ಜಮೀನುಗಳು 1, 115, 119.	Sy.no. 1, 115, 119.	50	65	80		
143	ಕೆಸವಪುರ	Kesavapura	20	25	30	5500	6000
144	ನರ್ವೆ ನಂ. ಜಮೀನುಗಳು 10, 11, 12, 14, 15, 16, 19, 21, 22, 23, 25, 28, 34, 36, 37.	Sy.no. 10, 11, 12, 14, 15, 16, 19, 21, 22, 23, 25, 28, 34, 36, 37.	25	35	40		
145	ಕೆಂಪನಹಳ್ಳಿ	Kempanahalli	110	135	155	7000	7500
146	ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 39 ರಿಂದ 44, 47, 48, 89, 90, 91.	Sy.no's attached to B.M. Road 39 to 44, 47, 48, 89, 90, 91.	170	170	170		
147	ನರ್ವೆ ನಂ. ಜಮೀನುಗಳು 17, 19, 26, 30, 31, 32, 45, 50, 54, 65, 66 ರಿಂದ 76, 79 ರಿಂದ 86.	Sy.no's 17, 19, 26, 30, 31, 32, 45, 50, 54, 65, 66 to 76, 79 to 86.	60	70	80		
148	ನರ್ವೆ ನಂ. ಜಮೀನುಗಳು 20, 38, 87, 88.	Sy.no. 20, 38, 87, 88.	40	50	60		
149	ಕೆತೋಹಳ್ಳಿ	Kethohalli	55	70	80	7000	7500
150	ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 115, 116, 117, 120, 121, 124, 129, 130, 131, 132, 133, 139/6.	Sy.no's attached to B.M. Road 115, 116, 117, 120, 121, 124, 129, 130, 131, 132, 133, 139/6.	170	170	170		
151	ನರ್ವೆ ನಂ. ಜಮೀನುಗಳು 1, 3 ರಿಂದ 7, 13, 16, 18, 20, 23, 29, 31, 32, 34, 36, 38, 39, 44, 45, 46, 49, 50, 51, 52, 53, 54, 55, 62, 63, 66, 67, 72, 74, 75, 78, 82, 83.	Sy.no's. 1, 3 to 7, 13, 16, 18, 20, 23, 29, 31, 32, 34, 36, 38, 39, 44, 45, 46, 49, 50, 51, 52, 53, 54, 55, 62, 63, 66, 67, 72, 74,	110	140	150		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	86, 87, 91, 95, 96, 97, 98, 99, 102 ರಿಂದ 107, 109, 110 ರಿಂದ 113, 118, 134, 135, 136, 137, 142, 144, 145, 150, 153, 154, 155, 156, 158, 160, 161, 163, 164, 165, 168, 170, 174/3, 176, 177, 184, 185, 186, 189, 190, 191, 206, 209, 210, 211, 213, 214, 217, 218, 219.	75, 78, 82, 83, 86, 87, 91, 95, 96, 97, 98, 99, 102 to 107, 109, 110 to 113, 118, 134, 135, 136, 137, 142, 144, 145, 150, 153, 154, 155, 156, 158, 160, 161, 163, 164, 165, 168, 170, 174/3, 176, 177, 184, 185, 186, 189, 190, 191, 206, 209, 210, 211, 213, 214, 217, 218, 219.					
152	ನರ್ವೆ ನಂ. ಜಮೀನುಗಳು 19, 48, 61, 119, 187, 207.	Sy.no. 19, 48, 61, 119, 187, 207.	45	50	60		
153	ಕೆಂಜರ ಹಳ್ಳಿ	Kenjigarahalli	30	35	40	6000	6500
154	ಚಿಕ್ಕಸೂಲಿಕೆರೆ	Chikkasulikere	20	25	30	5500	6000
155	ರಾಮನಗರ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 3, 4, 8, 11, 13, 14, 17, 18, 19, 23, 24, 32 ರಿಂದ 41, 43 ರಿಂದ 50, 56, 57, 58, 60, 69, 70, 81, 83, 84.	Sy.no's attached to Ramanagara-Magadi Road 1, 2, 3, 4, 8, 11, 13, 14, 17, 18, 19, 23, 24, 32 to 41, 43 to 50, 56, 57, 58, 60, 69, 70, 81, 83, 84.	25	35	45		
156	ನರ್ವೆ ನಂ. ಜಮೀನುಗಳು 16, 22, 26, 29, 30, 62, 64, 71, 73, 80.	Sy.no. 16, 22, 26, 29, 30, 62, 64, 71, 73, 80.	15	20	35		
157	ಜೀಜನಹಳ್ಳಿ ಕಸಬಾ	Jeegenahalli Kasaba	35	45	55	10500	11000
158	ರಾಮನಗರ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 43 ರಿಂದ 59, 67, 69, 105 ರಿಂದ 110, 120 ರಿಂದ 124, 139, 140.	Sy.no's attached to Ramanagara-Magadi Road 43 to 59, 67, 69, 105 to 110, 120 to 124, 139, 140.	80	115	125		
159	ನರ್ವೆ ನಂ. ಜಮೀನುಗಳು 1 ರಿಂದ 5, 9, 11, 13, 15, 19, 23, 24, 25, 29, 30 ರಿಂದ 42, 49, 68, 70 ರಿಂದ 78, 84 ರಿಂದ 87, 94, 95, 97, 113, 117, 118, 121, 125, 126, 128, 133, 134, 136.	Sy.no. 1 to 5, 9, 11, 13, 15, 19, 23, 24, 25, 29, 30 to 42, 49, 68, 70 to 78, 84 to 87, 94, 95, 97, 113, 117, 118, 121, 125, 126, 128, 133, 134, 136.	60	70	80		
160	ನರ್ವೆ ನಂ. ಜಮೀನುಗಳು 18, 83, 88, 92 (ಟೌನ್) 98, 101, 102, 103, 138.	Sy.no. 18, 83, 88, 92 (town) 98, 101, 102, 103, 138.	25	30	40		
161	ಜಯಪುರ (ದೊಡ್ಡಮಂಗುಡ್ಡೆ)	Jayapura (Doddamangudde)	15	20	25	4500	5000
162	ನರ್ವೆ ನಂ. ಜಮೀನುಗಳು 613, 616, 618, 625, 634, 635, 636, 638, 640, 653, 654, 655, 664, 666, 670, 676, 682, 691, 700, 701, 702, 703, 709, 711, 712, 714, 715, 716, 717, 718, 721, 723, 724, 725.	Sy.no. 613, 616, 618, 625, 634, 635, 636, 638, 640, 653, 654, 655, 664, 666, 670, 676, 682, 691, 700, 701, 702, 703, 709, 711, 712, 714, 715, 716, 717, 718, 721, 723, 724, 725.	40	50	60		
163	ನರ್ವೆ ನಂ. ಜಮೀನುಗಳು 729 ರಿಂದ 741.	Sy.no. 729 to 741.	20	25	30		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪುರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
164	ಧಾರಾಪುರ	Dharapura	25	32	35	4500	5000
165	ನರ್ವೆ ನಂ. ಜಮೀನುಗಳು 1 ರಿಂದ 15, 23, 24, 35 ರಿಂದ 52, 54, 55, 56, 59, 61 ರಿಂದ 65.	Sy.no. 1 to 15, 23, 24, 35 to 52, 54, 55, 56, 59, 61 to 65.	45	55	60		
166	ನರ್ವೆ ನಂ. ಜಮೀನುಗಳು 22, 25, 26, 27, 41.	Sy.no. 22, 25, 26, 27, 41.	20	25	30		
167	ದೊಡ್ಡಮಣ್ಣುಗುಡ್ಡೆ ಫಾರೆಸ್ಟ್	Doddamannu gudde Forest	25	30	35	5500	6000
168	ಬಿ.ಎಂ.ರಸ್ತೆಗೆ ಹೊಂದಿಕೊಂಡಿರುವ 1 ಬ್ಲಾಕ್ ನರ್ವೆ ನಂ. ಜಮೀನುಗಳು 8 ರಿಂದ 14, 301 ರಿಂದ 319.	Sy.No's attached to B.M. Road 1st Block 8 to 14, 301 to 319.	120	120	120		
169	ಬೋಲ್ಪಾನಹಳ್ಳಿ	Bolappanahalli	35	45	55	9500	10000
170	ಕಸಬಾ ರಾಮನಗರ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 10, 14 ರಿಂದ 20, 26, 30, 31, 32, 34 ರಿಂದ 39, 45, 48, 49, 50, 51, 58, 59, 60, 64 ರಿಂದ 74, 79, 80, 81, 83, 84, 86, 87, 88, 90 ರಿಂದ 94, 110, 116, 136, 137.	Sy.No's attached to Kasaba Ramanagara-Magadi Road 1 to 10, 14 to 20, 26, 30, 31, 32, 34 to 39, 45, 48, 49, 50, 51, 58, 59, 60, 64 to 74, 79, 80, 81, 83, 84, 86, 87, 88, 90 to 94, 110, 116, 136, 137.	65	75	85		
171	ನರ್ವೆ ನಂ. ಜಮೀನುಗಳು 22, 24, 25, 29, 33, 44, 101, 102, 105, 107, 108, 109, 115, 134.	Sy.no. 22, 24, 25, 29, 33, 44, 101, 102, 105, 107, 108, 109, 115, 134.	30	35	45		
172	ಬೋಲ್ಪಾನಹಳ್ಳಿ ಅಮಾನಿಕೆರೆ ಗ್ರಾಮ	Bolapanahalli Amanikere Village	30	35	45	9500	10000
173	ನರ್ವೆ ನಂ. ಜಮೀನುಗಳು 5, 6, 7, 12, 22, 26, 27, 28, 33, 34, 39, 40, 48, 51, 52, 53, 71, 72, 75, 76, 77, 78, 80, 82, 93, 94, 95, 96, 99, 100, 101, 102, 107 ರಿಂದ 114.	Sy.no. 5, 6, 7, 12, 22, 26, 27, 28, 33, 34, 39, 40, 48, 51, 52, 53, 71, 72, 75, 76, 77, 78, 80, 82, 93, 94, 95, 96, 99, 100, 101, 102, 107 to 114.	65	70	85		
174	ನರ್ವೆ ನಂ. ಜಮೀನುಗಳು 1, 23, 24, 68, 83, 85, 120, 122.	Sy.no. 1, 23, 24, 68, 83, 85, 120, 122.	20	25	30		
175	ಬೊಮ್ಮಚಾನಹಳ್ಳಿ	Bommachanahalli	20	30	40	4500	5000
176	ಕಸಬಾ ರಾಮನಗರ-ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 3 ರಿಂದ 30, 32 ರಿಂದ 52, 54 ರಿಂದ 76, 78 ರಿಂದ 85, 98, 99, 100 ರಿಂದ 106, 111 ರಿಂದ 137, 138, 139 ರಿಂದ 148, 151, 152, 157, 158 ರಿಂದ 174, 184, 185, 187, 188, 190, 191, 192, 199, 200, 201, 202, 205, 207, 208, 209, 210, 213 ರಿಂದ 226, 229 ರಿಂದ 235, 237, 241 ರಿಂದ 253, 260, 262, 268 ರಿಂದ 272.	Sy.No's. attached to Kasaba Ramanagara-Magadi Road 1, 3 to 30, 32 to 52, 54 to 76, 78 to 85, 98, 99, 100 to 106, 111 to 137, 138, 139 to 148, 151, 152, 157, 158 to 174, 184, 185, 187, 188, 190, 191, 192, 199, 200, 201, 202, 205, 207, 208, 209, 210, 213 to 226, 229 to 235, 237, 241 to 253, 260, 262, 268 to 272.	25	35	45		
177	ನರ್ವೆ ನಂ. ಜಮೀನುಗಳು 2, 53, 77, 86, 87, 91, 138, 238.	Sy.no. 2, 53, 77, 86, 87, 91, 138, 238.	15	25	30		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
178	ಬಿಳಗುಂಬ (ಕ್ರೂರಾ)	Bilagumba	20	25	30	6000	6500
179	ನರ್ವೆ ನಂ. ಜಮೀನುಗಳು 23, 24, 26, 27, 28.	Sy.no. 23, 24, 26, 27, 28.	40	50	60		
180	ನರ್ವೆ ನಂ. ಜಮೀನುಗಳು 1, 2, 3, 4, 5, 7, 8, 14, 15, 16, 17, 32, 33, 41 ರಿಂದ 48, 52, 57, 61, 62, 63, 66, 67, 68, 73, 75, 84, 88 ರಿಂದ 91, 94, 95, 96, 98, 99, 105, 106, 109, 110, 114, 159, 165, 204, 205, 206, 211, 212, 213, 214, 223, 224, 227, 244, 259, 266, 267, 290, 293, 294.	Sy.no. 1, 2, 3, 4, 5, 7, 8, 14, 15, 16, 17, 32, 33, 41 to 48, 52, 57, 61, 62, 63, 66, 67, 68, 73, 75, 84, 88 to 91, 94, 95, 96, 98, 99, 105, 106, 109, 110, 114, 159, 165, 204, 205, 206, 211, 212, 213, 214, 223, 224, 227, 244, 259, 266, 267, 290, 293, 294.	25	30	35		
181	ನರ್ವೆ ನಂ. ಜಮೀನುಗಳು 76, 160, 161, 163, 167, 180 ರಿಂದ 185, 187, 188, 201, 202, 209, 210, 235 ರಿಂದ 238, 256, 257, 270, 276, 277, 278, 279, 282 ರಿಂದ 288, 297.	Sy.no. 76, 160, 161, 163, 167, 180 to 185, 187, 188, 201, 202, 209, 210, 235 to 238, 256, 257, 270, 276, 277, 278, 279, 282 to 288, 297.	15	20	25		
182	ಬಸವನಪುರ	Basavanapura	50	65	70	6000	6500
183	ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 30, 31, 36, 37, 38, 39, 41, 42, 44, 45, 56, 57, 58, 72, 74.	Sy.No's attached to B.M.Road 30, 31, 36, 37, 38, 39, 41, 42, 44, 45, 56, 57, 58, 72, 74.	170	170	170		
184	ನರ್ವೆ ನಂ. ಜಮೀನುಗಳು 1 ರಿಂದ 4, 8/6, 11, 34, 40, 43, 59, 60, 65, 66, 67, 69, 70, 71, 75, 76, 77, 79, 84.	Sy.no. 1 to 4, 8/6, 11, 34, 40, 43, 59, 60, 65, 66, 67, 69, 70, 71, 75, 76, 77, 79, 84.	95	115	130		
185	ಬಾಳಗುಳಿ	Balaguli	18	20	25	5000	5500
186	ನರ್ವೆ ನಂ. ಜಮೀನುಗಳು 1, 3, 4, 10, 11, 17, 18, 19, 20.	Sy.no. 1, 3, 4, 10, 11, 17, 18, 19, 20.	25	30	35		
187	ನರ್ವೆ ನಂ. ಜಮೀನುಗಳು 9, 21, 29, 33.	Sy.no. 9, 21, 29, 33.	15	18	20		
188	ಮಾಡಾಪುರ	Madhapura	50	65	75	5500	6000
189	ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 34 ರಿಂದ 39, 42 ರಿಂದ 47, 55, 57, 58, 59, 137, 138, 139.	Sy.No's attached to B.M.Road 34 to 39, 42 to 47, 55, 57, 58, 59, 137, 138, 139.	170	170	170		
190	ನರ್ವೆ ನಂ. ಜಮೀನುಗಳು 1, 2, 49, 52, 56, 60 ರಿಂದ 84, 86, 87, 88, 89, 96, 103, 104, 105, 106, 116, 117.	Sy.no. 1, 2, 49, 52, 56, 60 to 84, 86, 87, 88, 89, 96, 103, 104, 105, 116, 117.	110	140	150		
191	119 (ಕೆರೆ) ನರ್ವೆ ನಂ. ಜಮೀನುಗಳು 123 ರಿಂದ 136, 140 ರಿಂದ 146.	119 (Kere) Sy.No's 123 to 136, 140 to 146.	30	40	45		
192	ಮಾಯಗಾನಹಳ್ಳಿ	Mayaganahalli	50	65	75	12500	13000
193	ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 33 ರಿಂದ 42, 45, 47, 48, 50, 51, 52, 53, 54, 69, 90, 92, 94, 130, 132, 133, 137, 138.	Sy.no's attached to B.M.Road 33 to 42, 45, 47, 48, 50, 51, 52, 53, 54, 69, 90, 92, 94, 130, 132, 133, 137, 138.	170	170	170		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪುನರ್ರಿವಾಸದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	51, 52, 53, 54, 69, 90, 92, 94, 130, 132, 133, 137, 138.						
194	ನರ್ವೆ ನಂ. ಜಮೀನುಗಳು 1 ರಿಂದ 12, 14, 15, 22, 23, 24, 25, 30, 32, 68, 70, 71, 72, 74 ರಿಂದ 81, 87, 88, 89, 93, 95, 96, 97, 98, 99, 102, 103, 104, 108, 109, 110, 111, 112, 116, 117, 118, 125, 127, 129, 131.	Sy.no's. 1 to 12, 14, 15, 22, 23, 24, 25, 30, 32, 68, 70, 71, 72, 74 to 81, 87, 88, 89, 93, 95, 96, 97, 98, 99, 102, 103, 104, 108, 109, 110, 111, 112, 116, 117, 118, 125, 127, 129, 131.	95	115	135		
195	ನರ್ವೆ ನಂ. ಜಮೀನುಗಳು 29, 31, 56, 57, 58, 100, 115, 119, 149, 151, 152, 153, 154, 155.	Sy.no. 29, 31, 56, 57, 58, 100, 115, 119, 149, 151, 152, 153, 154, 155.	40	45	50		
196	ನಿಟಿ ಗ್ರೀನ್ಸ್	CityGreens					25000
197	ಮ್ಯಾಂಗ್ಲಾನೀಷಿಯಾ ಟೆಂಪಲ್ ಟ್ರೀ ಲೇಔಟ್	Magnolia Temple Tree Layout					14000
198	ಲ್ಯಾಂಡ್ ಮಾರ್ಕ್ ಅಂಡರ್ ದ ಟ್ರೀ	Land Mark Under the Tree					17000
199	ರಾಮನಗರ ಕಸಾಬಾ	Ramanagara Kasaba	130	165	170	15500	16000
200	ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 140, 160, 161, 163, 164, 165, 167, 168, 169, 170.	Sy.no's attached to Bangalore-Mysore Road 140, 160, 161, 163, 164, 165, 167, 168, 169, 170.	185	185	185		
201	ನರ್ವೆ ನಂ. ಜಮೀನುಗಳು 65, 66, 78, 79, 83, 84, 85, 151, 152, 153, 174, 176, 184, 185, 189, 192, 203, 204.	Sy No's attached 65, 66, 78, 79, 83, 84, 85, 151, 152, 153, 174, 176, 184, 185, 189, 192, 203, 204.	85	110	120		
202	ಲಕ್ಕಾಸಂದ್ರ	Lakkasandra	15	20	25	4500	5000
203	ನರ್ವೆ ನಂ. ಜಮೀನುಗಳು 1, 2, 3, 5, 9, 10, 11, 12, 19, 24, 26, 27, 28, 29, 30, 31, 32, 34, 35, 38, 39, 40 ರಿಂದ 44, 47, 48, 49, 52, 53, 56.	Sy.no. 1, 2, 3, 5, 9, 10, 11, 12, 19, 24, 26, 27, 28, 29, 30, 31, 32, 34, 35, 38, 39, 40 to 44, 47, 48, 49, 52, 53, 56.	20	25	30		
204	ನರ್ವೆ ನಂ. ಜಮೀನುಗಳು 4, 15, 16, 17, 22, 25, 36, 38, 51, 57.	Sy.no. 4, 15, 16, 17, 22, 25, 36, 38, 51, 57.	12	15	20		
205	ವಾಡೆರಾಹಳ್ಳಿ	Vaderahalli	55	75	90	8500	9000
206	ಕಸಾಬಾ ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 29, 32, 33, 58, 59, 61 ರಿಂದ 69, 74, 75, 76, 94, 98, 99, 100, 135, 153, 154.	Sy.no's attached to Kasaba B.M.Road 29, 32, 33, 58, 59, 61 to 69, 74, 75, 76, 94, 98, 99, 100, 135, 153, 154.	170	170	170		
207	ನರ್ವೆ ನಂ. ಜಮೀನುಗಳು 1, 2, 10, 12, 13, 14, 26, 27, 40, 41, 43, 131 ರಿಂದ 134, 136 ರಿಂದ 141, 143, 144, 145.	Sy.No's 1, 2, 10, 12, 13, 14, 26, 27, 40, 41, 43, 131 to 134, 136 to 141, 143, 144, 145.	100	135	150		
208	ಹರಿಸಾಂದ್ರ ಗ್ರಾಮ	Harisandhra Village	25	30	40	4500	5000

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
209	ರಾಮನಗರ-ಮಾಗಡಿ ರಸ್ತೆಗೆ ಹೊಂದಿಪೊಂದಿರುವ ನರ್ವೆ ನಂ. ಜಮೀನುಗಳು 20, 22, 23, 38 ರಿಂದ 47, 49, 50, 53, 55, 56, 57, 58, 67, 68, 71, 72, 73, 84, 85, 86, 90, 91, 92, 93, 94, 95, 98, 99, 100, 101, 104, 105, 108, 110, 111, 112, 113, 115, 157, 159, 160, 162, 163, 164, 165, 170, 173, 178, 179, 198, 199, 200, 203, 211, 212, 218, 224, 225, 229, 230, 231, 236, 238, 425, 426, 427, 428, 432, 433, 434, 437, 438, 439, 440, 443.	Sy.no's attached to Ramanagara-Magadi Road 20, 22, 23, 38 to 47, 49, 50, 53, 55, 56, 57, 58, 67, 68, 71, 72, 73, 84, 85, 86, 90, 91, 92, 93, 94, 95, 98, 99, 100, 101, 104, 105, 108, 110, 111, 112, 113, 115, 157, 159, 160, 162, 163, 164, 165, 170, 173, 178, 179, 198, 199, 200, 203, 211, 212, 218, 224, 225, 229, 230, 231, 236, 238, 425, 426, 427, 428, 432, 433, 434, 437, 438, 439, 440, 443.	45	55	65		
210	ನರ್ವೆ ನಂ. ಜಮೀನುಗಳು 3, 4, 5, 54, 59, 60, 62 ರಿಂದ 66, 75, 91, 122, 123, 124, 132, 144, 147, 148, 150, 151, 168, 171, 172, 231, 247, 248, 249, 252, 253, 254, 256, 257, 282 ರಿಂದ 287, 289, 291, 292, 293, 294, 297, 298, 305, 313, 314, 323, 350, 357, 363, 364, 368, 370, 371, 372, 374 ರಿಂದ 379, 381, 382, 383, 385 ರಿಂದ 389, 411, 412, 421, 422, 452, 453, 474, 476, 477, 479, 480 ರಿಂದ 484, 486, 488, 505.	Sy.no. 3, 4, 5, 54, 59, 60, 62 to 66, 75, 91, 122, 123, 124, 132, 144, 147, 148, 150, 151, 168, 171, 172, 231, 247, 248, 249, 252, 253, 254, 256, 257, 282 to 287, 289, 291, 292, 293, 294, 297, 298, 305, 313, 314, 323, 350, 357, 363, 364, 368, 370, 371, 372, 374 to 379, 381, 382, 383, 385 to 389, 411, 412, 421, 422, 452, 453, 474, 476, 477, 479, 480 to 484, 486, 488, 505.	30	40	45		
211	ನರ್ವೆ ನಂ. ಜಮೀನುಗಳು 8, 37, 87, 88, 106, 138, 166, 245, 280, 302, 320, 322, 361, 390, 396, 397, 305, 406, 408, 409, 412, 414, 415, 454, 458 ರಿಂದ 463, 489 ರಿಂದ 492, 494, 504.	Sy.no's. 8, 37, 87, 88, 106, 138, 166, 245, 280, 302, 320, 322, 361, 390, 396, 397, 305, 406, 408, 409, 412, 414, 415, 454, 458 to 463, 489 to 492, 494, 504.	20	25	30		
212	ಹಾಗಲಹಳ್ಳಿ	Hagala halli	15	20	22	4500	5000
213	ನರ್ವೆ ನಂ. ಜಮೀನುಗಳು 1, 2, 3, 4, 15, 16, 22, 23, 24, 25, 29, 32, 33, 34, 37, 38 ರಿಂದ 42, 51, 52, 149, 153, 161, 166, 167, 168, 169, 170, 171, 180, 181, 182, 188, 189, 192, 193, 205, 206, 207, 209, 210, 211, 212, 216 ರಿಂದ 219, 222, 223, 236, 237, 238, 239, 240, 241, 250, 251, 252, 253, 273, 274, 277, 284, 319.	Sy.no. 1, 2, 3, 4, 15, 16, 22, 23, 24, 25, 29, 32, 33, 34, 37, 38 to 42, 51, 52, 149, 153, 161, 166, 167, 168, 169, 170, 171, 180, 181, 182, 188, 189, 192, 193, 205, 206, 207, 209, 210, 211, 212, 216 to 219, 222, 223, 236, 237, 238, 239, 240, 241, 250, 251, 252, 253, 273, 274, 277, 284, 319.	20	25	30		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪೂರೈಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
214	ನರ್ವೆ ನಂ. ಜಮೀನುಗಳು 107, 108, 109, 117 ರಿಂದ 123, 179, 183, 245, 246, 247, 249, 254, 255, 256, 257, 260, 261, 270, 279, 280, 281 ರಿಂದ 292, 294 ರಿಂದ 315, 317, 318, 320, 321, 322, 323, 324, 332, 333, 335.	Sy.no. 107, 108, 109, 117 to 123, 179, 183, 245, 246, 247, 249, 254, 255, 256, 257, 260, 261, 270, 279, 280, 281 to 292, 294 to 315, 317, 318, 320, 321, 322, 323, 324, 332, 333, 335.	18	22	25		
215	ಹಳ್ಳಿಮಾಕ ಗ್ರಾಮ (ರಾಮನಗರ-ಮಾಗಡಿ ರಸ್ತೆ)	Hallimala village (Ramanagara-Magadi Road)	18	20	22	6000	6500
216	ನರ್ವೆ ನಂ. ಜಮೀನುಗಳು 3 ರಿಂದ 9, 12, 55, 56, 57, 63 ರಿಂದ 67, 69, 70, 71, 72, 83, 84, 182, 190, 191, 204, 207, 208, 227, 228, 232.	Sy.no. 3 to 9, 12, 55, 56, 57, 63 to 67, 69, 70, 71, 72, 83, 84, 182, 190, 191, 204, 207, 208, 227, 228, 232.	45	55	65		
217	ನರ್ವೆ ನಂ. ಜಮೀನುಗಳು 1, 2, 11, 13 ರಿಂದ 20, 22, 23, 24, 25, 27, 31, 35, 40, 41, 44 ರಿಂದ 51, 56, 57, 73 ರಿಂದ 82, 89, 90, 91, 104, 108 ರಿಂದ 119, 136, 137, 138, 140, 141, 144, 145, 146, 147, 151, 174 ರಿಂದ 184, 186, 187, 197, 200, 201, 209, 210, 218, 220, 233, 234, 237 to 248.	Sy.no. 1, 2, 11, 13 to 20, 22, 23, 24, 25, 27, 31, 35, 40, 41, 44 to 51, 56, 57, 73 to 82, 89, 90, 91, 104, 108 to 119, 136, 137, 138, 140, 141, 144, 145, 146, 147, 151, 174 to 184, 186, 187, 197, 200, 201, 209, 210, 218, 220, 233, 234, 237 to 248.	25	30	35		
218	ನರ್ವೆ ನಂ. ಜಮೀನುಗಳು 214, 215, 222, 223, 224, 225, 227.	Sy.no. 214, 215, 222, 223, 224, 225, 227.	20	25	30		
219	ಸುಗ್ಗನಹಳ್ಳಿ	Sugganahalli	15	20	25	4500	5000
220	ನರ್ವೆ ನಂ. ಜಮೀನುಗಳು 1, 2, 14, 15, 18, 19, 24, 26, 29, 85, 86, 92, 95, 96, 97, 104, 107, 114, 115, 116, 117, 118, 124, 125, 126, 127, 138, 142, 143, 145, 204, 211, 212, 215, 237, 238, 239, 247, 248, 249, 250, 251, 265, 280, 281, 282, 283, 288, 301.	Sy.No's. 1, 2, 14, 15, 18, 19, 24, 26, 29, 85, 86, 92, 95, 96, 97, 104, 107, 114, 115, 116, 117, 118, 124, 125, 126, 127, 138, 142, 143, 145, 204, 211, 212, 215, 237, 238, 239, 247, 248, 249, 250, 251, 265, 280, 281, 282, 283, 288, 301.	20	25	30		
221	ನರ್ವೆ ನಂ. ಜಮೀನುಗಳು 59, 60, 61 ರಿಂದ 68, 70 ರಿಂದ 83, 152, 153, 154, 157 ರಿಂದ 199, 207, 257, 290, 292, 293, 294, 295, 302, 304 ರಿಂದ 329.	Sy.No's. 59, 60, 61 to 68, 70 to 83, 152, 153, 154, 157 to 199, 207, 257, 290, 292, 293, 294, 295, 302, 304 to 329.	12	15	20		
222	ಹಂದಿ ಗುಂದಿ ಫಾರೆಸ್ಟ್	Handi Gundhi forest	15	20	25		5000
223	ನರ್ವೆ ನಂ. ಜಮೀನುಗಳು 1	Sy.no. 1	20	25	30		
224	ಕೈರಾಂಡ ಹೋಬಳಿ						
225	ಅಣ್ಣಹಳ್ಳಿ	Annahalli	20	25	30	4500	5000

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
226	ಬಿದಡಿ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 5, 8, 9, 10, 11, 14, 30, 31, 32, 34, 35, 38, 61, 62, 64, 65, 66, 70, 71, 72, 73, 74, 79, 89, 94, 95, 106, 107, 108, 142, 143, 144, 145, 146, 147.	Sy.No's Attached to Bidadi-Kanakapura Road 1 to 5, 8, 9, 10, 11, 14, 30, 31, 32, 34, 35, 38, 61, 62, 64, 65, 66, 70, 71, 72, 73, 74, 79, 89, 94, 95, 106, 107, 108, 142, 143, 144, 145, 146, 147.	40	50	60		
227	ನರ್ವೆ ನಂ. ಜಮೀನುಗಳು 28, 151, 154, 155, 156, 158, 160, 163.	Sy.no's. 28, 151, 154, 155, 156, 158, 160, 163.	15	20	25		
228	ಅಮ್ಮನಪುರ (ಬೆಸರಾಕ)	Ammanapura (Bycharak)	12	15	20	4500	5000
229	ನರ್ವೆ ನಂ. ಜಮೀನುಗಳು 6, 7, 10, 13, 14, 19, 20, 21 ರಿಂದ 26, 28 ರಿಂದ 32, 34, 37, 38, 40, 43, 44, 45.	Sy.No's 6, 7, 10, 13, 14, 19, 20, 21 to 26, 28 to 32, 34, 37, 38, 40, 43, 44, 45.	15	20	25		
230	ಅಂಕನಹಳ್ಳಿ (ಕ್ಯೆಲಾಂಚ)	Ankanahalli (Kylancha)	12	15	20	4500	5000
231	ನರ್ವೆ ನಂ. ಜಮೀನುಗಳು 1, 2, 4, 5, 10, 11, 12, 13, 28, 38 ರಿಂದ 45, 57, 58, 59, 77, 78, 79, 80, 83, 85, 86, 87, 88, 89, 91, 92, 96, 101, 112, 115, 116, 117, 118, 119, 137, 138, 139, 143, 144, 145, 146, 151, 152, 154, 155, 156, 157, 158, 159, 163, 175, 176.	Sy.no. 1, 2, 4, 5, 10, 11, 12, 13, 28, 38 to 45, 57, 58, 59, 77, 78, 79, 80, 83, 85, 86, 87, 88, 89, 91, 92, 96, 101, 112, 115, 116, 117, 118, 119, 137, 138, 139, 143, 144, 145, 146, 151, 152, 154, 155, 156, 157, 158, 159, 163, 175, 176.	15	20	25		
232	ನರ್ವೆ ನಂ. ಜಮೀನುಗಳು 98, 99, 153, 165, 166, 167, 168, 169, 170.	Sy.no. 98, 99, 153, 165, 166, 167, 168, 169, 170.	10	12	15		
233	ಅಚಲು	Achalu	20	25	30	4500	5000
234	ರಾಮನಗರ-ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 9, 10, 11, 12, 16, 17, 18, 19, 23, 26, 27, 31 ರಿಂದ 36, 41, 44, 45, 46, 47, 49, 51, 52, 53, 54, 67, 81, 82, 84, 85, 86, 91, 92, 93, 97, 98, 99, 100, 102, 103, 104, 105, 112, 114, 115, 116, 117, 120, 121, 146, 147, 149, 150, 151, 152, 157.	Sy.No's Attached to Ramanagara-Kanakapura Road 9, 10, 11, 12, 16, 17, 18, 19, 23, 26, 27, 31 to 36, 41, 44, 45, 46, 47, 49, 51, 52, 53, 54, 67, 81, 82, 84, 85, 86, 91, 92, 93, 97, 98, 99, 100, 102, 103, 104, 105, 112, 114, 115, 116, 117, 120, 121, 146, 147, 149, 150, 151, 152, 157.	40	55	65		
235	ನರ್ವೆ ನಂ. ಜಮೀನುಗಳು 13, 14, 55, 58, 59, 60, 78, 79, 80.	Sy.no. 13, 14, 55, 58, 59, 60, 78, 79, 80.	30	45	55		
236	ನರ್ವೆ ನಂ. ಜಮೀನುಗಳು 61 ರಿಂದ 69, 72, 73, 75, 76, 78, 125, 126, 127.	Sy.no. 61 to 69, 72, 73, 75, 76, 78, 125, 126, 127.	15	20	25		
237	ಅಂಕನ ಹೊಸದೊಡ್ಡಿ ಕಾಡನ ಕುಪ್ಪೆ	Ankanahosadoddi kadanakuppe	15	18	20	4500	5000
238	ನರ್ವೆ ನಂ. ಜಮೀನುಗಳು 1, 2, 6, 11, 12, 17 ರಿಂದ 23, 26, 37, 55, 56, 57, 69, 70, 74, 84.	Sy.no. 1, 2, 6, 11, 12, 17 to 23, 26, 37, 55, 56, 57, 69, 70, 74, 84.	18	20	22		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರದೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪೂರೈಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	84, 85, 89, 90, 91, 95, 98, 99, 101, 102, 103, 125, 128, 129, 130, 132, 142, 143.	85, 89, 90, 91, 95, 98, 99, 101, 102, 103, 125, 128, 129, 130, 132, 142, 143.					
239	ನರ್ವೆ ನಂ. ಜಮೀನುಗಳು 4, 5, 14, 32, 39, 43, 61, 62 ರಿಂದ 67, 76, 77, 97, 106, 108 ರಿಂದ 115, 117, 138, 139, 145, 146.	Sy.no. 4, 5, 14, 32, 39, 43, 61, 62 to 67, 76, 77, 97, 106, 108 to 115, 117, 138, 139, 145, 146.	10	15	18		
240	ಅಚ್ಚಲು ಫಾರೆಸ್ಟ್	Achalu forest	10	15	20	3500	4000
241	ನರ್ವೆ ನಂ. ಜಮೀನುಗಳು 1	Sy.no. 1	18	25	30		
242	ಕೂನಾಗಲ್	Koonagal	15	20	22	4500	5000
243	ಕನಕಪುರ-ರಾಮನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 75 ರಿಂದ 78, 112 ರಿಂದ 118, 161, 162, 168 ರಿಂದ 176, 242.	Sy.no's Attached to Kanakapura-Ramanagara Main Road 75 to 78, 112 to 118, 161, 162, 168 to 176, 242.	25	30	35		
244	ನರ್ವೆ ನಂ. ಜಮೀನುಗಳು 1, 2, 4, 34, 41, 44, 45, 52, 53, 55, 58, 60, 61, 77, 79, 80, 86, 88, 89, 98, 99, 101, 103, 120, 121, 122, 123, 124, 126, 132, 133, 137 to 142, 144, 145, 147, 148, 149, 150, 151, 153, 154, 156, 159, 160, 184, 208, 209 ರಿಂದ 213, 215, 216, 224, 233, 235.	Sy.no's. 1, 2, 4, 34, 41, 44, 45, 52, 53, 55, 58, 60, 61, 77, 79, 80, 86, 88, 89, 98, 99, 101, 103, 120, 121, 122, 123, 124, 126, 132, 133, 137 to 142, 144, 145, 147, 148, 149, 150, 151, 153, 154, 156, 159, 160, 184, 208, 209 to 213, 215, 216, 224, 233, 235.	18	22	25		
245	ನರ್ವೆ ನಂ. ಜಮೀನುಗಳು 16 ರಿಂದ 29, 35 ರಿಂದ 39, 59, 218, 219, 220, 241.	Sy.no. 16 to 29, 35 to 39, 59, 218, 219, 220, 241.	12	18	20		
246	ಕೋಟಹಳ್ಳಿ	Kotahalli	15	20	25	4500	5000
247	ಕನಕಪುರ-ರಾಮನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 28, 32, 34, 53, 56, 57, 86.	Sy.No's Attached to Kanakapura-Ramanagara Main Road 1, 28, 32, 34, 53, 56, 57, 86.	25	35	45		
248	ನರ್ವೆ ನಂ. ಜಮೀನುಗಳು 2, 3, 4, 5, 6, 7, 15, 16, 17, 18, 26, 27, 29, 31, 33, 44, 47, 48, 50, 54, 55, 61, 65, 82, 85.	Sy.no. 2, 3, 4, 5, 6, 7, 15, 16, 17, 18, 26, 27, 29, 31, 33, 44, 47, 48, 50, 54, 55, 61, 65, 82, 85.	20	25	30		
249	ನರ್ವೆ ನಂ. ಜಮೀನುಗಳು 25, 43, 49.	Sy.No's 25, 43, 49.	18	22	28		
250	ಕೈಲಾಂಚ	Kylancha	20	25	30	5500	6000
251	ಕನಕಪುರ-ರಾಮನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 6, 7, 8, 10, 15, 16, 17, 19, 22, 23, 24, 25, 26, 27, 28, 30, 38 ರಿಂದ 45, 47, 53, 54, 56 ರಿಂದ 61, 63 ರಿಂದ 71, 75, 77, 79, 80, 81, 225, 229.	Sy.No's attached to Kanakapura-Ramanagara Main Road 6, 7, 8, 10, 15, 16, 17, 19, 22, 23, 24, 25, 26, 27, 28, 30, 38 to 45, 47, 53, 54, 56 to 61, 63 to 71, 75, 77, 79, 80, 81, 225, 229.	30	40	50		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
252	ನರ್ವೆ ನಂ. ಜಮೀನುಗಳು 1, 2, 4, 69, 90, 91, 92, 97, 98, 112, 120 ರಿಂದ 131, 135, 141, 142, 144, 155, 157, 158, 188, 189, 190, 194, 195, 200, 210, 223, 224, 231, 256.	Sy.No. 1, 2, 4, 69, 90, 91, 92, 97, 98, 112, 120 to 131, 135, 141, 142, 144, 155, 157, 158, 188, 189, 190, 194, 195, 200, 210, 223, 224, 231, 256.	25	30	35		
253	ನರ್ವೆ ನಂ. ಜಮೀನುಗಳು 76, 204 ರಿಂದ 208, 215 ರಿಂದ 217, 220 ರಿಂದ 222, 227, 230.	Sy.No. 76, 204 to 208, 215 to 217, 220 to 222, 227, 230.	15	20	25		
254	ಕುಂಬಾಪುರ	Kumbhapura	20	25	30	5500	6000
255	ಕನಕಪುರ-ರಾಮನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 2, 3, 4, 6, 10, 11, 12, 14, 31, 32.	Sy.No. attached to Kanakapura-Ramanagara Main Road 1, 2, 3, 4, 6, 10, 11, 12, 14, 31, 32.	25	30	35		
256	ನರ್ವೆ ನಂ. ಜಮೀನುಗಳು 8, 9, 12, 15 ರಿಂದ 30, 33 ರಿಂದ 42, 57.	Sy.No. 8, 9, 12, 15 to 30, 33 to 42, 57.	18	22	25		
257	ಕವನಾಪುರ	Kavanapura	12	15	20	4500	5000
258	ನರ್ವೆ ನಂ. ಜಮೀನುಗಳು 1, 5 ರಿಂದ 11, 21, 29, 31, 32, 35, 36, 37, 61, 62, 65, 67, 77, 79, 80, 81, 83, 105, 107, 114, 115, 116, 128, 129, 133, 134, 135, 136, 137, 144, 145, 165, 166, 173.	Sy.No. 1, 5 to 11, 21, 29, 31, 32, 35, 36, 37, 61, 62, 65, 67, 77, 79, 80, 81, 83, 105, 107, 114, 115, 116, 128, 129, 133, 134, 135, 136, 137, 144, 145, 165, 166, 173.	15	18	22		
259	ನರ್ವೆ ನಂ. ಜಮೀನುಗಳು 100, 101, 102, 149, 150 ರಿಂದ 158, 181.	Sy.No. 100, 101, 102, 149, 150 to 158, 181.	8	12	15		
260	ಕುರುಬರಹಳ್ಳಿ	Kurubarahalli	12	15	20	4500	5000
261	ನರ್ವೆ ನಂ. ಜಮೀನುಗಳು 14, 15, 16, 18, 22, 24 ರಿಂದ 33, 38, 39, 43, 45, 52, 53, 54, 63, 64, 67, 68, 69, 77, 82, 85, 87, 94, 97.	Sy.No. 14, 15, 16, 18, 22, 24 to 33, 38, 39, 43, 45, 52, 53, 54, 63, 64, 67, 68, 69, 77, 82, 85, 87, 94, 97.	15	20	25		
262	ಚನ್ನಮಾನಹಳ್ಳಿ	Channamanahalli	25	30	35	7500	8000
263	ಕನಕಪುರ ರಾಮನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 13, 16, 17, 19, 20, 31, 37, 57, 59, 62, 81, 89, 90, 91, 95, 101, 121.	Sy.No's attached to Kanakapura-Ramanagara Road 13, 16, 17, 19, 20, 31, 37, 57, 59, 62, 81, 89, 90, 91, 95, 101, 121.	50	60	75		
264	ನರ್ವೆ ನಂ. ಜಮೀನುಗಳು 52, 53, 54, 55, 60, 111, 112, 113, 114, 117, 124, 127, 128, 129, 130, 131, 134, 147, 150, 152, 153, 155, 156, 164, 165.	Sy.No. 52, 53, 54, 55, 60, 111, 112, 113, 114, 117, 124, 127, 128, 129, 130, 131, 134, 147, 150, 152, 153, 155, 156, 164, 165.	35	50	60		
265	ನರ್ವೆ ನಂ. ಜಮೀನುಗಳು 107 ರಿಂದ 110, 143.	Sy.No. 107 to 110, 143.	20	25	30		
266	ಚಿಕ್ಕೇನಹಳ್ಳಿ	Chikkenahalli	15	20	25	5000	5500

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ತಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
267	ನರ್ವೆ ನಂ. ಜಮೀನುಗಳು 1, 2, 3, 4, 7, 8, 10 ರಿಂದ 17, 22 ರಿಂದ 26, 28, 34, 36, 37, 39 ರಿಂದ 45, 50, 51, 52, 59, 60, 61, 64, 65, 72, 73, 74, 76, 77, 79, 80, 95, 96, 98, 99, 100, 101.	Sy.No. 1, 2, 3, 4, 7, 8, 10 to 17, 22 to 26, 28, 34, 36, 37, 39 to 45, 50, 51, 52, 59, 60, 61, 64, 65, 72, 73, 74, 76, 77, 79, 80, 95, 96, 98, 99, 100, 101.	18	25	30		
268	ಚಿಕ್ಕಮಣ್ಣುಗುದ್ದೆ ಫಾರೆಸ್ಟ್	Chikkamanugudde Forest	20	25	30	4500	5000
269	ನರ್ವೆ ನಂ. ಜಮೀನುಗಳು 1 ರಿಂದ 29.	Sy.no. 1 to 29.	15	20	25		
270	ಜಕ್ಕನಹಳ್ಳಿ	Jakkanahalli	12	15	18	4500	5000
271	ನರ್ವೆ ನಂ. ಜಮೀನುಗಳು 2, 3, 4, 12, 13, 23, 34, 37, 39, 53, 55, 56, 57, 60, 64, 65, 80, 85 ರಿಂದ 88, 90 ರಿಂದ 99, 103, 104, 111, 112, 127, 129, 130, 131, 132, 134, 135, 136, 138, 140, 141, 143, 144, 147, 148, 149, 153, 154, 155, 158, 159, 160, 161.	Sy.No. 2, 3, 4, 12, 13, 23, 34, 37, 39, 53, 55, 56, 57, 60, 64, 65, 80, 85 to 88, 90 to 99, 103, 104, 111, 112, 127, 129, 130, 131, 132, 134, 135, 136, 138, 140, 141, 143, 144, 147, 148, 149, 153, 154, 155, 158, 159, 160, 161.	15	18	20		
272	ನರ್ವೆ ನಂ. ಜಮೀನುಗಳು 49, 59, 61, 63, 75, 117, 118, 119, 121 ರಿಂದ 126, 145, 152, 153.	Sy.No. 49, 59, 61, 63, 75, 117, 118, 119, 121 to 126, 145, 152, 153.	8	12	15		
273	ತಮ್ಮನಾಯ್ಕನಹಳ್ಳಿ	Thammanayakanahalli	15	18	20	4500	5000
274	ನರ್ವೆ ನಂ. ಜಮೀನುಗಳು 1, 6, 7, 11, 12, 17, 18, 21 ರಿಂದ 26, 28 ರಿಂದ 32, 34, 37, 39, 44, 45, 46, 50, 51, 54, 55, 56, 57, 58, 59, 62, 65, 66, 67, 68, 70, 71, 72, 73, 75, 77, 80, 81, 82, 85, 92, 94, 95, 96, 113, 115, 116.	Sy.No. 1, 6, 7, 11, 12, 17, 18, 21 to 26, 28 to 32, 34, 37, 39, 44, 45, 46, 50, 51, 54, 55, 56, 57, 58, 59, 62, 65, 66, 67, 68, 70, 71, 72, 73, 75, 77, 80, 81, 82, 85, 92, 94, 95, 96, 113, 115, 116.	18	20	22		
275	ತೆಂಗಿನಹಳ್ಳಿ	Thenginakallu	15	20	25	4000	4500
276	ನರ್ವೆ ನಂ. ಜಮೀನುಗಳು 1, 2, 3, 4, 20, 21, 23 ರಿಂದ 32, 35, 38, 39, 47, 48, 49, 50, 51, 52, 53, 54, 57, 59, 60, 64, 70, 77, 81, 82, 86, 87, 91, 96.	Sy.No. 1, 2, 3, 4, 20, 21, 23 to 32, 35, 38, 39, 47, 48, 49, 50, 51, 52, 53, 54, 57, 59, 60, 64, 70, 77, 81, 82, 86, 87, 91, 96.	18	25	30		
277	ನರ್ವೆ ನಂ. ಜಮೀನುಗಳು 16, 34, 42, 46, 58, 73.	Sy.no. 16, 34, 42, 46, 58, 73.	10	15	18		
278	ದೊಡ್ಡನಹಳ್ಳಿ (ಸಿವಿಟಿ ತಾಲ್ಲೂಕು)	Doddanahalli (CPT Taluk)	10	18	20	3500	4000
279	ನರ್ವೆ ನಂ. ಜಮೀನುಗಳು 1, 3, 4, 7, 8, 15, 16, 17, 18, 19, 20, 21, 22, 23, 44, 45, 48, 49, 54, 55, 56, 57, 58, 59, 60.	Sy.No. 1, 3, 4, 7, 8, 15, 16, 17, 18, 19, 20, 21, 22, 23, 44, 45, 48, 49, 54, 55, 56, 57, 58, 59, 60.	12	15	18		

Sl.No	ಹೋಬಳಿ/ಗ್ರಾಮ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
280	ನರ್ವೆ ನಂ. ಜಮೀನುಗಳು 2, 24, 25, 26, 27, 30, 31, 36, 37, 38.	Sy.no. 2, 24, 25, 26, 27, 30, 31, 36, 37, 38.	8	12	15		
281	ನೆಲಮರೆ	Nelamale	10	15	18	4500	5000
282	ನರ್ವೆ ನಂ. ಜಮೀನುಗಳು 1, 3, 4, 5, 6, 7, 8, 10, 12, 13, 16, 18, 19, 20, 25, 26, 29, 30, 31, 34, 35, 36, 37, 38, 40, 41, 42, 46, 47, 48, 49, 50, 51, 52, 54, 55, 56, 59, 60, 61, 62, 67, 69.	Sy.No. 1, 3, 4, 5, 6, 7, 8, 10, 12, 13, 16, 18, 19, 20, 25, 26, 29, 30, 31, 34, 35, 36, 37, 38, 40, 41, 42, 46, 47, 48, 49, 50, 51, 52, 54, 55, 56, 59, 60, 61, 62, 67, 69.	12	18	20		
283	ನರ್ವೆ ನಂ. ಜಮೀನುಗಳು 21, 43, 64, 65, 66.	Sy.no. 21, 43, 64, 65, 66.	8	12	15		
284	ನಾಗೋಹಳ್ಳಿ	Nagohalli	20	30	45	4500	5000
285	ಕನಕಪುರ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 24, 30, 40, 41, 42, 43, 44, 74, 77, 98, 99, 104, 118 ರಿಂದ 122, 129, 130, 131, 145, 146, 147, 163, 164, 166, 167, 168, 171, 181, 183, 184, 186.	Sy.No's attached to Kanakapura-Ramanagara Road 1, 24, 30, 40, 41, 42, 43, 44, 74, 77, 98, 99, 104, 118 to 122, 129, 130, 131, 145, 146, 147, 163, 164, 166, 167, 168, 171, 181, 183, 184, 186.	35	45	55		
286	ನರ್ವೆ ನಂ. ಜಮೀನುಗಳು 15, 38, 39, 48, 49, 50, 123, 124, 185, 195, 196, 197.	Sy.No. 15, 38, 39, 48, 49, 50, 123, 124, 185, 195, 196, 197.	18	25	30		
287	ಬನ್ನಿ ಕುಪ್ಪೆ (ಕೈಲಾಂಚ)	Bannikuppe (Kylancha)	18	22	25	4500	5000
288	ನರ್ವೆ ನಂ. ಜಮೀನುಗಳು 1, 2, 3, 4, 12, 17, 18, 20, 21, 22, 38, 39, 41, 61, 65, 72, 95, 96, 103, 104, 106, 111, 112, 113, 116, 117, 118, 119, 121, 123, 132, 141, 142, 144 ರಿಂದ 150, 153, 157, 159, 161, 162, 170, 185, 188, 191, 192, 195, 196, 197, 210, 211, 212, 220, 234, 236 to 243, 245, 247.	Sy.no. 1, 2, 3, 4, 12, 17, 18, 20, 21, 22, 38, 39, 41, 61, 65, 72, 95, 96, 103, 104, 106, 111, 112, 113, 116, 117, 118, 119, 121, 123, 132, 141, 142, 144 to 150, 153, 157, 159, 161, 162, 170, 185, 188, 191, 192, 195, 196, 197, 210, 211, 212, 220, 234, 236 to 243, 245, 247.	20	25	28		
289	ನರ್ವೆ ನಂ. ಜಮೀನುಗಳು 32, 69, 73, 74, 87, 88, 89, 90, 93, 97, 98, 112, 113, 131, 134, 135.	Sy.no. 32, 69, 73, 74, 87, 88, 89, 90, 93, 97, 98, 112, 113, 131, 134, 135.	12	15	20		
290	ಬೆನ್ನಹಳ್ಳಿ	Bennahalli	20	25	30	4500	5000
291	ಬಿಡದಿ-ರಾಮನಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 47, 56, 68, 70, 72, 76, 77, 78, 85, 86, 101, 102, 105, 106, 111, 115 ರಿಂದ 122.	Sy.No's attached to Bidadi-Ramanagara Main Road 47, 56, 68, 70, 72, 76, 77, 78, 85, 86, 101, 102, 105, 106, 111, 115 to 122.	40	55	70		
292	ನರ್ವೆ ನಂ. ಜಮೀನುಗಳು 14, 16, 17, 18, 80, 127, 128, 129, 133.	Sy.no. 14, 16, 17, 18, 80, 127, 128, 129, 133.	15	20	20		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
293	ಮಂಚೇಗೌಡನ ಪಾಳ್ಯ	Manchegowdanapalya	20	25	30	5000	5500
294	ಬಿಡದಿ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 6 ರಿಂದ 13, 15, 17 ರಿಂದ 25, 27 ರಿಂದ 31, 34, 35, 44, 46, 56 ರಿಂದ 59, 62, 63, 65, 67, 69, 71, 72, 73, 74, 75, 76, 78, 93, 94, 96, 97, 99 ರಿಂದ 166.	Sy.No's attached to Bidadi-Ramanagara Road 1, 6 to 13, 15, 17 to 25, 27 to 31, 34, 35, 44, 46, 56 to 59, 62, 63, 65, 67, 69, 71, 72, 73, 74, 75, 76, 78, 93, 94, 96, 97, 99 to 166.	40	50	65		
295	ನರ್ವೆ ನಂ. ಜಮೀನುಗಳು 60, 64.	Sy.no. 60, 64.	15	20	25		
296	ಮಲ್ಲಂಗೇರಿ (ಬೆಕ್ಕನಪಟ್ಟಣ ತಾಲ್ಲೂಕು)	Mallngere (CPT Taluk)	10	12	15	4500	5000
297	ನರ್ವೆ ನಂ. ಜಮೀನುಗಳು 1 ರಿಂದ 16, 18, 19, 20, 30, 34, 35, 36, 38, 42, 45, 47, 48, 49, 54, 55, 56, 71, 72, 74, 75, 79.	Sy.no. 1 to 16, 18, 19, 20, 30, 34, 35, 36, 38, 42, 45, 47, 48, 49, 54, 55, 56, 71, 72, 74, 75, 79.	12	15	18		
298	ನರ್ವೆ ನಂ. ಜಮೀನುಗಳು 5, 11, 13, 27, 28, 29, 33, 53, 57, 61, 62, 63, 64, 65, 66, 67, 68, 69.	Sy.no. 5, 11, 13, 27, 28, 29, 33, 53, 57, 61, 62, 63, 64, 65, 66, 67, 68, 69.	8	10	12		
299	ಲಕ್ಕೋಜನಹಳ್ಳಿ	Lakkojanahalli	12	15	18	4500	5000
300	ನರ್ವೆ ನಂ. ಜಮೀನುಗಳು 2, 3, 7, 8, 10, 11, 12, 13, 15, 16, 17, 18, 19, 21, 25 ರಿಂದ 30, 32, 34, 41 ರಿಂದ 48, 50 ರಿಂದ 72, 74, 75, 76, 77, 99, 100, 111, 122 ರಿಂದ 132, 145, 146, 149, 150 ರಿಂದ 156, 159, 160 ರಿಂದ 165, 172 ರಿಂದ 179, 181, 182, 183, 184, 185, 190.	Sy.no. 2, 3, 7, 8, 10, 11, 12, 13, 15, 16, 17, 18, 19, 21, 25 to 30, 32, 34, 41 to 48, 50 to 72, 74, 75, 76, 77, 99, 100, 111, 122 to 132, 145, 146, 149, 150 to 156, 159, 160 to 165, 172 to 179, 181, 182, 183, 184, 185, 190.	15	20	25		
301	ನರ್ವೆ ನಂ. ಜಮೀನುಗಳು 1, 20, 39, 91, 101, 119, 143, 169.	Sy.no. 1, 20, 39, 91, 101, 119, 143, 169.	10	12	15		
302	ಲಕ್ಕಪನಹಳ್ಳಿ	Lakkapanahalli	10	12	18	4500	5000
303	ನರ್ವೆ ನಂ. ಜಮೀನುಗಳು 1, 2, 4, 5, 6, 7 ರಿಂದ 10, 23, 27 ರಿಂದ 30, 32, 39, 49 ರಿಂದ 54, 57 ರಿಂದ 61, 63 ರಿಂದ 65, 69 ರಿಂದ 74, 76, 77, 80 ರಿಂದ 85, 87, 93.	Sy.no. 1, 2, 4, 5, 6, 7 to 10, 23, 27 to 30, 32, 39, 49 to 54, 57 to 61, 63 to 65, 69 to 74, 76, 77, 80 to 85, 87, 93.	12	18	20		
304	ನರ್ವೆ ನಂ. ಜಮೀನುಗಳು 20, 88, 91, 92.	Sy.no. 20, 88, 91, 92.	8	10	12		
305	ವಿಭುತಿ ಕೆರೆ	Vibhuthikere	25	30	35	4500	5000
306	ನರ್ವೆ ನಂ. ಜಮೀನುಗಳು 1 ರಿಂದ 8, 10, 17 ರಿಂದ 22, 26, 27, 30 ರಿಂದ 37, 43, 45 ರಿಂದ 48, 51, 53 ರಿಂದ 57, 62, 63, 65, 77, 78, 79, 89, 115, 116, 119, 120, 123 ರಿಂದ 125, 127, 128, 130, 131, 132, 153, 164, 165, 168, 169, 171, 173 ರಿಂದ 181, 224 ರಿಂದ 226, 228, 233, 244, 248, 250, 251, 252, 254, 255.	Sy.No. 1 to 8, 10, 17 to 22, 26, 27, 30 to 37, 43, 45 to 48, 51, 53 to 57, 62, 63, 65, 77, 78, 79, 89, 115, 116, 119, 120, 123 to 125, 127, 128, 130, 131, 132, 153, 164, 165, 168, 169, 171, 173 to 181, 224 to 226, 228, 233, 244, 248, 250, 251, 252, 254, 255.	30	35	40		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	266, 267, 281 ರಿಂದ 287, 289, 294, 298, 316, 317, 321, 326, 328, 355, 356, 358, 376, 377, 399.	266, 267, 281 to 287, 289, 294, 298, 316, 317, 321, 326, 328, 355, 356, 358, 376, 377, 399.					
307	ನರ್ವೆ ನಂ. ಜಮೀನುಗಳು 49, 70, 74, 96, 97, 109, 110, 141, 142, 144, 145 ರಿಂದ 150, 374, 375, 409, 410, 411, 412.	Sy.no. 49, 70, 74, 96, 97, 109, 110, 141, 142, 144, 145 to 150, 374, 375, 409, 410, 411, 412.	15	20	25		
308	ಶಿವನಹಳ್ಳಿ	Shivanahalli	12	15	18	4500	5000
309	ನರ್ವೆ ನಂ. ಜಮೀನುಗಳು 2, 3, 4, 11, 14, 16, 17, 18, 22, 26, 27, 47, 57 ರಿಂದ 66, 79, 84, 88, 101, 102, 103, 104, 105, 107, 108, 113, 114, 120, 123, 127, 128, 129, 131.	Sy.no. 2, 3, 4, 11, 14, 16, 17, 18, 22, 26, 27, 47, 57 to 66, 79, 84, 88, 101, 102, 103, 104, 105, 107, 108, 113, 114, 120, 123, 127, 128, 129, 131.	15	18	20		
310	ನರ್ವೆ ನಂ. ಜಮೀನುಗಳು 19, 20, 21, 27, 29, 76, 77, 82, 85, 87, 96, 109, 110, 111, 112, 117, 118, 119, 121, 122, 124.	Sy.no. 19, 20, 21, 27, 29, 76, 77, 82, 85, 87, 96, 109, 110, 111, 112, 117, 118, 119, 121, 122, 124.	8	10	12		
311	ಶಿಡ್ಲಕ್ಕಲ್ಲು	Shidlakallu	20	35	50	4500	5000
312	ಕನಕಪುರ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 2, 3, 5, 9, 10, 11, 12, 13, 16, 17, 18, 19, 20, 57, 58, 69, 71 ರಿಂದ 78.	Sy.No's Attached to Kanakapura-Ramanagara Road 2, 3, 5, 9, 10, 11, 12, 13, 16, 17, 18, 19, 20, 57, 58, 69, 71 to 78.	30	45	55		
313	ನರ್ವೆ ನಂ. ಜಮೀನುಗಳು 24, 25, 34, 59, 68, 117 ರಿಂದ 126.	Sy.no. 24, 25, 34, 59, 68, 117 to 126.	18	30	45		
314	ಸಬ್ಕರೆ	Sabkere	20	25	30	4500	5000
315	ಕನಕಪುರ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 4, 5, 6, 8, 9, 13 ರಿಂದ 24, 73.	Sy.No's Attached to Kanakapura-Ramanagara Road 4, 5, 6, 8, 9, 13 to 24, 73.	25	35	45		
316	ನರ್ವೆ ನಂ. ಜಮೀನುಗಳು 1, 34 ರಿಂದ 38, 40, 41, 49, 50, 51, 57, 58, 59, 60, 61, 65, 66, 68.	Sy.no. 1, 34 to 38, 40, 41, 49, 50, 51, 57, 58, 59, 60, 61, 65, 66, 68.	22	30	35		
317	ಹೆಬ್ಬಕೋಡಿ	Hebbakodi	10	12	15	4500	5000
318	ನರ್ವೆ ನಂ. ಜಮೀನುಗಳು 9, 10, 11, 12, 16, 17, 24, 25, 27, 28, 30, 47, 48, 52, 53, 59, 74, 75, 76, 78.	Sy.No. 9, 10, 11, 12, 16, 17, 24, 25, 27, 28, 30, 47, 48, 52, 53, 59, 74, 75, 76, 78.	15	20	25		
319	ನರ್ವೆ ನಂ. ಜಮೀನುಗಳು 49, 54, 55, 56, 65, 68, 70, 71, 73, 77, 81.	Sy.no. 49, 54, 55, 56, 65, 68, 70, 71, 73, 77, 81.	8	10	12		
320	ಹುಣಸನಹಳ್ಳಿ	Hunasnahalli	40	50	60	4500	5000
321	ರಾಮನಗರ-ಕನಕಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 18, 21,	Sy.No's Attached to Ramanagara-Kanakapura Main Road 1, 18, 21,	45	75	90		

Sl.No	ಹೋಬಳಿ/ಗ್ರಾಮದ/ನಂ. ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ. ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	18, 21, 29, 32, 34, 50, 71, 72, 74, 76, 77, 78, 79, 80, 86, 87, 107, 114, 115, 116, 124, 125.	29, 32, 34, 50, 71, 72, 74, 76, 77, 78, 79, 80, 86, 87, 107, 114, 115, 116, 124, 125.					
322	ನರ್ವೆ ನಂ. ಜಮೀನುಗಳು 10, 109, 110, 127, 128, 129, 130, 131, 134.	10, 109, 110, 127, 128, 129, 130, 131, 134.	30	40	50		
323	ಕೆ.ಜಿ.ಹೊಸಹಳ್ಳಿ	K.G. Hosahalli	10	12	15	4500	5000
324	ನರ್ವೆ ನಂ. ಜಮೀನುಗಳು 1 ರಿಂದ 18, 48, 49, 56, 57, 58, 60, 62, 65, 66, 67, 68, 69, 72, 73, 74, 77, 78, 79, 80, 83, 84, 85, 86, 87, 88, 100, 101, 103, 104, 105, 107, 118.	1 to 18, 48, 49, 56, 57, 58, 60, 62, 65, 66, 67, 68, 69, 72, 73, 74, 77, 78, 79, 80, 83, 84, 85, 86, 87, 88, 100, 101, 103, 104, 105, 107, 118.	15	20	25		
325	ಹುಲಿಕೆರೆ ಗುನ್ನೂರು	Hulikere Gunoor	18	25	35	4500	5000
326	ಕನಕಪುರ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 138, 139, 140, 233, 234, 235, 259, 280, 281, 288, 289, 290, 291, 292, 294, 295, 297, 314, 315.	Sy.No's Attached to Kanakapura-Ramanagara Road 138, 139, 140, 233, 234, 235, 259, 280, 281, 288, 289, 290, 291, 292, 294, 295, 297, 314, 315.	25	35	45		
327	ನರ್ವೆ ನಂ. ಜಮೀನುಗಳು 1, 2, 26, 30, 31, 34 ರಿಂದ 39, 43 ರಿಂದ 45, 47, 51, 78, 79, 142 ರಿಂದ 146, 151, 156, 157, 158, 159, 162, 166, 180, 181, 184, 185, 186, 187, 190, 194, 195, 196, 198, 200, 201, 202, 210, 211, 212, 225, 226, 228, 229, 231, 232, 238, 309, 310, 311, 312, 313, 334, 337, 338, 339, 340, 344, 345, 349, 350, 351, 368.	Sy.No. 1, 2, 26, 30, 31, 34 to 39, 43 to 45, 47, 51, 78, 79, 142 To 146, 151, 156, 157, 158, 159, 162, 166, 180, 181, 184, 185, 186, 187, 190, 194, 195, 196, 198, 200, 201, 202, 210, 211, 212, 225, 226, 228, 229, 231, 232, 238, 309, 310, 311, 312, 313, 334, 337, 338, 339, 340, 344, 345, 349, 350, 351, 368.	20	30	40		
328	ನರ್ವೆ ನಂ. ಜಮೀನುಗಳು 15, 17, 18, 164, 203, 346, 347, 352, 353, 354, 361, 367, 379, 385, 387, 390, 392, 393, 394, 400.	Sy.No. 15, 17, 18, 164, 203, 346, 347, 352, 353, 354, 361, 367, 379, 385, 387, 390, 392, 393, 394, 400.	15	25	30		
329	Kootagal Hobli/ಕೂಟಗಲ್ ಹೋಬಳಿ						
330	ಅನಹಳ್ಳಿ (ಕೂಟಗಲ್)	Ananahalli (Kootagal Hobli)	15	20	25	4500	5000
331	ನರ್ವೆ ನಂ. ಜಮೀನುಗಳು 1 ರಿಂದ 5, 10, 11, 12, 14, 18, 34, 36, 37, 38, 40, 41, 44, 45, 46, 47, 48, 50 ರಿಂದ 60, 65, 66, 68, 69, 70, 72 ರಿಂದ 74, 78, 81, 83, 86, 90, 91, 98, 100 ರಿಂದ 103, 108, 131 ರಿಂದ 134, 140, 141, 143, 144, 146, 151, 152, 153, 159, 160, 169, 174, 207, 208, 236.	Sy.no.'s 1 to 5, 10, 11, 12, 14, 18, 34, 36, 37, 38, 40, 41, 44, 45, 46, 47, 48, 50 to 60, 65, 66, 68, 69, 70, 72 to 74, 78, 81, 83, 86, 90, 91, 98, 100 to 103, 108, 131 to 134, 140, 141, 143, 144, 146, 151, 152, 153, 159, 160, 169, 174, 207, 208, 236.	20	25	30		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರದೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
332	ನರ್ವೆ ನಂ. ಜಮೀನುಗಳು 147, 148, 196, 197, 201, 209, 210, 211, 212, 213, 214, 216 ರಿಂದ 232.	Sy.No. 147, 148, 196, 197, 201, 209, 210, 211, 212, 213, 214, 216 to 232.	12	15	18		
333	ಅಕ್ಕೂರು	Akkoor	10	12	15	4500	5000
334	ನರ್ವೆ ನಂ. ಜಮೀನುಗಳು 1 ರಿಂದ 11, 14 ರಿಂದ 16, 19 ರಿಂದ 25, 29, 33 ರಿಂದ 41, 46 ರಿಂದ 50, 52, 54 ರಿಂದ 62, 67, 68, 70, 72, 74, 76, 75, 77, 79, 80, 84, 85, 87, 88, 89, 91, 92.	Sy.no. 1 to 11, 14 to 16, 19 to 25, 29, 33 to 41, 46 to 50, 52, 54 to 62, 67, 68, 70, 72, 74, 76, 75, 77, 79, 80, 84, 85, 87, 88, 89, 91, 92.	20	25	30		
335	ನರ್ವೆ ನಂ. ಜಮೀನುಗಳು 12, 71.	Sy.no. 12, 71.	12	15	18		
336	ಅರೇಹಳ್ಳಿ	Archalli	12	15	20	4500	5000
337	ನರ್ವೆ ನಂ. ಜಮೀನುಗಳು 1 ರಿಂದ 4, 6, 7, 8, 10, 14 ರಿಂದ 21, 23, 27 ರಿಂದ 36, 41, 47 ರಿಂದ 50, 52, 53, 58, 59, 62, 63, 64, 70, 74, 75, 79, 80, 82 ರಿಂದ 89, 92, 93, 94, 96, 98, 99, 102, 107, 108, 110 ರಿಂದ 114, 127, 130, 133, 142 ರಿಂದ 146, 151, 152, 154, 156, 164, 165, 168, 169, 170, 171, 172, 179, 189, 190, 191, 193, 194, 200 ರಿಂದ 206, 220, 221, 222, 230, 231, 238, 241, 246, 247, 250, 258, 263 ರಿಂದ 267, 269, 272, 275, 277, 278, 280, 281, 282, 289, 290, 291, 294, 295, 297, 304.	Sy.No's. 1 to 4, 6, 7, 8, 10, 14 to 21, 23, 27 to 36, 41, 47 to 50, 52, 53, 58, 59, 62, 63, 64, 70, 74, 75, 79, 80, 82 to 89, 92, 93, 94, 96, 98, 99, 102, 107, 108, 110 to 114, 127, 130, 133, 142 to 146, 151, 152, 154, 156, 164, 165, 168, 169, 170, 171, 172, 179, 189, 190, 191, 193, 194, 200 to 206, 220, 221, 222, 230, 231, 238, 241, 246, 247, 250, 258, 263 to 267, 269, 272, 275, 277, 278, 280, 281, 282, 289, 290, 291, 294, 295, 297, 304.	15	25	30		
338	ನರ್ವೆ ನಂ. ಜಮೀನುಗಳು 39, 46, 91, 95, 97, 135, 155, 158, 159, 160, 163, 223, 224, 225, 237, 239, 240, 242 ರಿಂದ 245, 255, 292, 299, 300, 305, 306, 307.	Sy.No. 39, 46, 91, 95, 97, 135, 155, 158, 159, 160, 163, 223, 224, 225, 237, 239, 240, 242 to 245, 255, 292, 299, 300, 305, 306, 307.	10	12	18		
339	ಅನುಮಾನಹಳ್ಳಿ	Anumanahalli	10	15	20	4500	5000
340	ನರ್ವೆ ನಂ. ಜಮೀನುಗಳು 1, 2, 5, 7, 9, 10, 11, 12, 14, 15, 16, 17, 19 ರಿಂದ 24, 28, 31 ರಿಂದ 42, 44 ರಿಂದ 52.	Sy.no. 1, 2, 5, 7, 9, 10, 11, 12, 14, 15, 16, 17, 19 to 24, 28, 31 to 42, 44 to 52.	15	18	22		
341	ಇಬ್ಬಲಿಕಾಳ್ಳಿ	Ibbalikalli	10	12	15	4500	5000
342	ನರ್ವೆ ನಂ. ಜಮೀನುಗಳು 1, 2, 3, 4, 9, 11, 12, 21, 25, 35, 40, 42, 43, 54, 59, 60, 61, 62, 64, 67, 68, 81, 82, 83, 96, 106, 107.	Sy.no. 1, 2, 3, 4, 9, 11, 12, 21, 25, 35, 40, 42, 43, 54, 59, 60, 61, 62, 64, 67, 68, 81, 82, 83, 96, 106, 107.	12	15	18		
343	ನರ್ವೆ ನಂ. ಜಮೀನುಗಳು 98, 99, 104, 105, 114, 116, 118, 121, 122.	Sy.no. 98, 99, 104, 105, 114, 116, 118, 121, 122.	8	10	12		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
344	ಕೂತರಬಾವಿ	Kutharabavi	10	12	15	4500	5000
345	ನರ್ವೆ ನಂ. ಜಮೀನುಗಳು 1, 2, 3, 11 ರಿಂದ 16, 24, 25, 27, 28, 32, 33.	Sy.no. 1, 2, 3, 11 to 16, 24, 25, 27, 28, 32, 33.	12	15	18		
346	ಕೂಟಗಲ್	Kootagal	10	12	15	4500	5000
347	ನರ್ವೆ ನಂ. ಜಮೀನುಗಳು 1 ರಿಂದ 7, 10, 14, 16, 24, 25, 32, 34, 35, 36, 41, 42, 45 ರಿಂದ 55, 57, 58, 62, 69, 91, 117, 128, 130, 131, 132, 135, 137, 141, 152, 153 ರಿಂದ 171, 190, 191, 193, 198, 202, 214 ರಿಂದ 218.	Sy.no. 1 to 7, 10, 14, 16, 24, 25, 32, 34, 35, 36, 41, 42, 45 to 55, 57, 58, 62, 69, 91, 117, 128, 130, 131, 132, 135, 137, 141, 152, 153 to 171, 190, 191, 193, 198, 202, 214 to 218.	12	15	18		
348	ನರ್ವೆ ನಂ. ಜಮೀನುಗಳು 92, 93, 94, 104 ರಿಂದ 213, 220, 223, 224, 229, 230, 232, 233, 234, 236, 237, 238, 240, 242, 243, 244, 245, 247, 248.	Sy.no. 92, 93, 94, 104 to 213, 220, 223, 224, 229, 230, 232, 233, 234, 236, 237, 238, 240, 242, 243, 244, 245, 247, 248.	8	10	12		
349	ಕೆಂಪವಾದರಹಳ್ಳಿ	Kempavaderahalli	15	20	25	4500	5000
350	ನರ್ವೆ ನಂ. ಜಮೀನುಗಳು 1, 2, 3, 4, 8, 9, 21, 22, 24, 25, 26, 31, 32, 33, 34, 35, 38, 39, 47, 48, 49, 50, 51, 52, 53, 74, 77, 78, 79, 81, 82, 85, 89, 92, 95, 98, 102, 104, 111.	Sy.no. 1, 2, 3, 4, 8, 9, 21, 22, 24, 25, 26, 31, 32, 33, 34, 35, 38, 39, 47, 48, 49, 50, 51, 52, 53, 74, 77, 78, 79, 81, 82, 85, 89, 92, 95, 98, 102, 104, 111.	20	25	30		
351	ನರ್ವೆ ನಂ. ಜಮೀನುಗಳು 11, 12, 17, 42, 43, 44, 45, 54, 62, 63, 64, 73, 74, 91, 105, 107, 109, 110.	Sy.no. 11, 12, 17, 42, 43, 44, 45, 54, 62, 63, 64, 73, 74, 91, 105, 107, 109, 110.	12	15	18		
352	ಕೋಲಮಾರನಕುಪ್ಪೆ	Kolamaranakuppe	15	18	20	4500	5000
353	ನರ್ವೆ ನಂ. ಜಮೀನುಗಳು 1 ರಿಂದ 10, 16, 18, 19, 24, 31 ರಿಂದ 36, 38, 39, 41 ರಿಂದ 45, 47 ರಿಂದ 50, 76 ರಿಂದ 79, 83 ರಿಂದ 86.	Sy.no. 1 to 10, 16, 18, 19, 24, 31 to 36, 38, 39, 41 to 45, 47 to 50, 76 to 79, 83 to 86.	18	22	25		
354	ನರ್ವೆ ನಂ. ಜಮೀನುಗಳು 29, 40, 46, 74, 81.	Sy.no. 29, 40, 46, 74, 81.	10	12	15		
355	ಕ್ಯಾಸಾಪುರ	Kyasapura	10	12	15	4500	5000
356	ನರ್ವೆ ನಂ. ಜಮೀನುಗಳು 1, 16, 17, 18, 32 ರಿಂದ 46, 48 ರಿಂದ 51, 57, 65, 66, 68 ರಿಂದ 74, 76 ರಿಂದ 82, 84, 85, 87, 88, 89, 90, 102, 105, 106, 107, 109, 112, 113.	Sy.no. 1, 16, 17, 18, 32 to 46, 48 to 51, 57, 65, 66, 68 to 74, 76 to 82, 84, 85, 87, 88, 89, 90, 102, 105, 106, 107, 109, 112, 113.	12	15	18		
357	ನರ್ವೆ ನಂ. ಜಮೀನುಗಳು 38, 133 ರಿಂದ 138, 140 ರಿಂದ 143, 145, 146.	Sy.no. 38, 133 to 138, 140 to 143, 145, 146.	8	10	12		
358	ಚಿಕ್ಕಗಾಗಾವಡಿ	Chikkagagavadi	10	12	15	4500	5000
359	ನರ್ವೆ ನಂ. ಜಮೀನುಗಳು 1, 2, 4, 13 ರಿಂದ 21, 24, 41, 42, 55, 64 ರಿಂದ 67, 72, 73, 74, 77, 78, 79, 82, 83, 86, 87, 88, 90, 91.	Sy.No. 1, 2, 4, 13 to 21, 24, 41, 42, 55, 64 to 67, 72, 73, 74, 77, 78, 79, 82, 83, 86, 87, 88, 90, 91.	12	15	18		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪುರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	92, 96 ರಿಂದ 105, 107, 108, 109, 186, 187, 197, 198, 202, 203, 204, 206, 207.	92, 96 to 105, 107, 108, 109, 186, 187, 197, 198, 202, 203, 204, 206, 207.					
360	ನರ್ವೆ ನಂ. ಜಮೀನುಗಳು 45, 46, 47, 50, 116 ರಿಂದ 122, 124 ರಿಂದ 131, 133 ರಿಂದ 136, 138, 139, 142, 143, 144, 146, 148, 149, 150, 151, 159 ರಿಂದ 162, 164, 176 ರಿಂದ 179, 205, 209, 210.	Sy.No. 45, 46, 47, 50, 116 to 122, 124 to 131, 133 to 136, 138, 139, 142, 143, 144, 146, 148, 149, 150, 151, 159 to 162, 164, 176 to 179, 205, 209, 210.	8	10	12		
361	ಚೌಡೇಶ್ವರಿಹಳ್ಳಿ	Chowdeshwarihalli	10	12	15	4500	5000
362	ನರ್ವೆ ನಂ. ಜಮೀನುಗಳು 1, 2, 7, 8, 9, 10, 26, 27, 29, 33, 48, 49, 50.	Sy.no. 1, 2, 7, 8, 9, 10, 26, 27, 29, 33, 48, 49, 50.	12	15	18		
363	ನರ್ವೆ ನಂ. ಜಮೀನುಗಳು 31, 56, 57, 59, 60.	Sy.no. 31, 56, 57, 59, 60.	8	10	12		
364	ಚಾಮನಹಳ್ಳಿ	Chamanahalli	10	12	15	4500	5000
365	ನರ್ವೆ ನಂ. ಜಮೀನುಗಳು 1, 2, 3, 5, 9 ರಿಂದ 12, 15, 16, 17, 33 ರಿಂದ 36, 41 ರಿಂದ 44, 46, 47, 50, 52 ರಿಂದ 58, 62, 64 ರಿಂದ 72, 74 ರಿಂದ 82, 85 ರಿಂದ 88, 113, 114, 115, 129 ರಿಂದ 135, 156, 157, 166, 172, 177, 178, 180 ರಿಂದ 183, 185, 192 ರಿಂದ 199, 201, 202, 203, 205, 206, 209, 210, 230 ರಿಂದ 241, 243 ರಿಂದ 249, 263 ರಿಂದ 268, 270, 271, 272, 275, 291, 293, 294, 296 ರಿಂದ 299.	Sy.No. 1, 2, 3, 5, 9 to 12, 15, 16, 17, 33 to 36, 41 to 44, 46, 47, 50, 52 to 58, 62, 64 to 72, 74 to 82, 85 to 88, 113, 114, 115, 129 to 135, 156, 157, 166, 172, 177, 178, 180 to 183, 185, 192 to 199, 201, 202, 203, 205, 206, 209, 210, 230 to 241, 243 to 249, 263 to 268, 270, 271, 272, 275, 291, 293, 294, 296 to 299.	12	15	18		
366	ನರ್ವೆ ನಂ. ಜಮೀನುಗಳು 31, 79, 200, 204, 213, 242, 254.	Sy.no. 31, 79, 200, 204, 213, 242, 254.	8	10	12		
367	ಜಾಲಮಂಗಲ	Jalamangala	15	18	20	4500	5000
368	ನರ್ವೆ ನಂ. ಜಮೀನುಗಳು 15, 16, 17, 19, 20, 23, 24, 25, 32 ರಿಂದ 43, 50, 51, 146, 150, 214 ರಿಂದ 219, 221, 247, 253, 254, 256, 260, 270, 275, 277, 280, 288, 290, 586, 587, 588, 590, 592, 597, 606.	Sy.no. 15, 16, 17, 19, 20, 23, 24, 25, 32 to 43, 50, 51, 146, 150, 214 to 219, 221, 247, 253, 254, 256, 260, 270, 275, 277, 280, 288, 290, 586, 587, 588, 590, 592, 597, 606.	20	25	30		
369	ನರ್ವೆ ನಂ. ಜಮೀನುಗಳು 1, 2, 5 ರಿಂದ 10, 12, 61, 62, 65, 66, 70, 79, 98 ರಿಂದ 105, 133 ರಿಂದ 136, 138, 139, 140, 143, 144, 153, 155, 156, 161, 168, 171, 196, 197, 199, 210, 211, 212, 226, 247, 259, 268, 270, 272 ರಿಂದ 276, 278, 282, 284, 285, 286, 291 ರಿಂದ 294, 307, 443, 446, 447, 480, 482, 488, 496, 497, 498, 501,	Sy.No. 1, 2, 5 to 10, 12, 61, 62, 65, 66, 70, 79, 98 to 105, 133 to 136, 138, 139, 140, 143, 144, 153, 155, 156, 161, 168, 171, 196, 197, 199, 210, 211, 212, 226, 247, 259, 268, 270, 272 to 276, 278, 282, 284, 285, 286, 291 to 294, 307, 443, 446, 447, 480, 482, 488, 496, 497, 498, 501,	18	20	25		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	496, 497, 498, 501, 511, 512, 585, 586, 602, 604, 605, 610.	511, 512, 585, 586, 602, 604, 605, 610.					
370	ಸರ್ವೆ ನಂ. ಜಮೀನುಗಳು 111 ರಿಂದ 120, 129 ರಿಂದ 301, 310, 312, 313, 320, 328, 333, 336, 339, 342 ರಿಂದ 354, 356, 357, 359, 362, 364, 365, 408, 414 ರಿಂದ 416, 418, 420, 421, 427, 430, 432, 433, 438, 439, 441, 442, 459, 460 ರಿಂದ 462, 464 ರಿಂದ 471, 473, 476 ರಿಂದ 481, 485, 486, 490, 500, 506, 508, 513 ರಿಂದ 522, 528, 532, 534, 535, 540, 542, 579, 584, 609, 612.	Sy.No. 111 to 120, 129 to 301, 310, 312, 313, 320, 328, 333, 336 to 339, 342 to 354, 356, 357, 359, 362, 364, 365, 408, 414 to 416, 418, 420, 421, 427, 430, 432, 433, 438, 439, 441, 442, 459, 460 to 462, 464 to 471, 473, 476 to 481, 485, 486, 490, 500, 506, 508, 513 to 522, 528, 532, 534, 535, 540, 542, 579, 584, 609, 612.	10	15	18		
371	ದಾನಾಯ್ಕನುರ	Danayakanapura	10	12	15	4500	5000
372	ಸರ್ವೆ ನಂ. ಜಮೀನುಗಳು 1, 2, 3, 15, 16, 22, 69, 70, 71, 77, 82, 84, 85, 86, 88 ರಿಂದ 92, 99, 103, 104, 105, 140, 141, 142, 189.	Sy.no. 1, 2, 3, 15, 16, 22, 69, 70, 71, 77, 82, 84, 85, 86, 88 to 92, 99, 103, 104, 105, 140, 141, 142, 189.	12	15	18		
373	ಸರ್ವೆ ನಂ. ಜಮೀನುಗಳು 117, 133 ರಿಂದ 136, 146, 147, 149 ರಿಂದ 152, 159, 160, 163, 165 ರಿಂದ 171, 177, 192.	Sy.no. 117, 133 to 136, 146, 147, 149 to 152, 159, 160, 163, 165 to 171, 177, 192.	8	10	12		
374	ತಡಿಕಾವಗಿಲು	Thadikavagilu	10	12	15	4500	5000
375	ಸರ್ವೆ ನಂ. ಜಮೀನುಗಳು 1 ರಿಂದ 13, 20, 24, 26 ರಿಂದ 35, 40, 49, 60 ರಿಂದ 66, 78, 83, 84, 86, 108, 109.	Sy.no. 1 to 13, 20, 24, 26 to 35, 40, 49, 60 to 66, 78, 83, 84, 86, 108, 109.	12	15	18		
376	ಸರ್ವೆ ನಂ. ಜಮೀನುಗಳು 19, 23, 70 ರಿಂದ 76, 104, 107, 110 ರಿಂದ 114, 121, 123, 124, 126 ರಿಂದ 129.	Sy.no. 19, 23, 70 to 76, 104, 107, 110 to 114, 121, 123, 124, 126 to 129.	8	10	12		
377	ದೊಡ್ಡಗಂಗಾವಡಿ	Doddagangavadi	15	18	22	4500	5000
378	ಸರ್ವೆ ನಂ. ಜಮೀನುಗಳು 1 ರಿಂದ 10, 12, 15, 25 ರಿಂದ 33, 38, 39, 87, 88, 90, 91, 94, 95, 98, 99, 105, 108, 110, 111, 122, 123, 124, 126 ರಿಂದ 131, 133 ರಿಂದ 136, 138, 145, 155 ರಿಂದ 160, 166, 168 ರಿಂದ 178, 180 ರಿಂದ 186, 190, 191, 192, 204, 205, 208 ರಿಂದ 213, 216, 217.	Sy.no. 1 to 10, 12, 15, 25 to 33, 38, 39, 87, 88, 90, 91, 94, 95, 98, 99, 105, 108, 110, 111, 122, 123, 124, 126 to 131, 133 to 136, 138, 145, 155 to 160, 166, 168 to 178, 180 to 186, 190, 191, 192, 204, 205, 208 to 213, 216, 217.	20	25	30		
379	ಸರ್ವೆ ನಂ. ಜಮೀನುಗಳು 49, 53, 101, 167, 199.	Sy.no. 49, 53, 101, 167, 199.	12	15	18		
380	ದಾಸರಾಹಳ್ಳಿ	Dasarahalli	10	12	15	4500	5000
381	ಸರ್ವೆ ನಂ. ಜಮೀನುಗಳು 1, 2, 4, 5, 6, 9, 10, 11, 13, 14, 16.	Sy.no. 1, 2, 4, 5, 6, 9, 10, 11, 13, 14, 16.	12	15	18		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
382	ದೊಡ್ಡಸುಲಿಕೆರೆ	Doddasulikere	15	20	25	4500	5000
383	ಮಾಗಡಿ-ರಾಮನಗರ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 46, 53, 80 ರಿಂದ 85, 94, 97 ರಿಂದ 99, 102 ರಿಂದ 113, 143 ರಿಂದ 152, 154, 155, 184.	Sy.No's Attached to Magadi-Ramanagara Road 46, 53, 80 to 85, 94, 97 to 99, 102 to 113, 143 to 152, 154, 155, 184.	30	35	40		
384	ನರ್ವೆ ನಂ. ಜಮೀನುಗಳು 1, 20, 21, 22, 25, 26, 28, 43, 44, 48, 52, 55, 56, 57, 61, 66 ರಿಂದ 69, 72, 74, 78, 79, 92, 96, 115, 118, 120, 121, 123, 140, 157, 160, 188, 189, 196.	Sy.no's 1, 20, 21, 22, 25, 26, 28, 43, 44, 48, 52, 55, 56, 57, 61, 66 to 69, 72, 74, 78, 79, 92, 96, 115, 118, 120, 121, 123, 140, 157, 160, 188, 189, 196.	20	25	30		
385	ನರ್ವೆ ನಂ. ಜಮೀನುಗಳು 11, 49, 87, 88, 131, 133, 135, 136, 137, 141, 142, 146, 147, 166.	Sy.No's 11, 49, 87, 88, 131, 133, 135, 136, 137, 141, 142, 146, 147, 166.	12	15	20		
386	ತಾಳವಾಡಿ	Talavadi	12	18	22	4500	5000
387	ನರ್ವೆ ನಂ. ಜಮೀನುಗಳು 1, 2, 3, 6, 7, 9, 10 ರಿಂದ 17, 20 ರಿಂದ 24, 31, 38, 39, 46 ರಿಂದ 59, 60, 67, 70, 71, 72, 83, 99, 100, 101, 105, 106, 111, 112, 114, 115, 116, 122, 123, 124, 126, 130, 131, 132, 142 ರಿಂದ 146, 149, 150, 152, 154, 159, 160, 162, 163, 167, 169, 170, 171, 179, 181, 185, 191, 192, 193, 201, 206, 222, 228.	Sy.No's 1, 2, 3, 6, 7, 9, 10 to 17, 20 to 24, 31, 38, 39, 46 to 59, 60, 67, 70, 71, 72, 83, 99, 100, 101, 105, 106, 111, 112, 114, 115, 116, 122, 123, 124, 126, 130, 131, 132, 142 to 146, 149, 150, 152, 154, 159, 160, 162, 163, 167, 169, 170, 171, 179, 181, 185, 191, 192, 193, 201, 206, 222, 228.	18	20	25		
388	ನರ್ವೆ ನಂ. ಜಮೀನುಗಳು 62, 158, 161, 172, 173, 175, 177, 178, 182, 186, 187, 188, 189, 195 ರಿಂದ 200, 213 ರಿಂದ 216, 218, 231 ರಿಂದ 234.	Sy.No's 62, 158, 161, 172, 173, 175, 177, 178, 182, 186, 187, 188, 189, 195 to 200, 213 to 216, 218, 231 to 234.	10	12	15		
389	ಮೆಲೆಹಳ್ಳಿ	Melehalli	15	25	30	4500	5000
390	ಮಾಗಡಿ-ರಾಮನಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1 ರಿಂದ 6, 10, 15, 16, 17, 21 ರಿಂದ 24, 35 ರಿಂದ 39, 49, 51, 52 ರಿಂದ 56, 63, 66, 67, 69, 73, 88, 89, 90, 92, 93, 94, 108 ರಿಂದ 111, 113, 115 ರಿಂದ 119, 124, 125, 127, 128, 131, 136, 137, 138, 141, 142, 143, 158, 167, 169, 232 ರಿಂದ 234, 241 ರಿಂದ 246, 258, 259, 260.	Sy.No's Attached to Magadi-Ramanagar Main Road 1 to 6, 10, 15, 16, 17, 21 to 24, 35 to 39, 49, 51, 52 to 56, 63, 66, 67, 69, 73, 88, 89, 90, 92, 93, 94, 108 to 111, 113, 115 to 119, 124, 125, 127, 128, 131, 136, 137, 138, 141, 142, 143, 158, 167, 169, 232 to 234, 241 to 246, 258, 259, 260.	25	30	35		
391	ನರ್ವೆ ನಂ. ಜಮೀನುಗಳು 97 ರಿಂದ 102, 106, 111, 144, 146, 149, 150 ರಿಂದ 156, 205, 208,	Sy.No's 97 to 102, 106, 111, 144, 146, 149, 150 to 156, 205, 208,	18	20	25		

Sl.No	ಹೋಬಳಿ/ಗ್ರಾಮದ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪೂರೈಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
	227, 240, 247, 249 ರಿಂದ 256, 264, 272, 273, 274, 276, 279.	227, 240, 247, 249 to 256, 264, 272, 273, 274, 276, 279.					
392	ಯರೇಹಳ್ಳಿ	Yarchalli	10	12	15	4500	5000
393	ನರ್ವೆ ನಂ. ಜಮೀನುಗಳು 1, 30, 31, 32, 46, 47, 50, 51, 62, 63, 64, 71, 72, 76, 77, 78, 81, 82, 84, 85, 92, 158, 165, 166, 167, 175.	Sy.no. 1, 30, 31, 32, 46, 47, 50, 51, 62, 63, 64, 71, 72, 76, 77, 78, 81, 82, 84, 85, 92, 158, 165, 166, 167, 175.	12	15	20		
394	ನರ್ವೆ ನಂ. ಜಮೀನುಗಳು 16, 42, 74, 94, 104, 105, 107, 118, 119, 121, 138 ರಿಂದ 145, 147, 148, 155, 156, 164, 169, 171, 175, 176, 177, 182, 183, 184, 187.	Sy.no.16, 42, 74, 94, 104, 105, 107, 118, 119, 121, 138 to 145, 147, 148, 155, 156, 164, 169, 171, 175, 176, 177, 182, 183, 184, 187.	8	10	12		
395	ಲಕ್ಷ್ಮಿಪುರ	Lakshmipura	20	30	35	4500	5000
396	ಮಾಗಡಿ-ರಾಮನಗರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನರ್ವೆ ನಂ. ಜಮೀನುಗಳು 1, 3, 6, 7, 9, 10, 25, 26, 30, 57 ರಿಂದ 62, 63, 67 ರಿಂದ 76, 102, 142, 152, 154, 158, 161, 163 ರಿಂದ 167, 175, 261, 263.	Sy.No's Attached to Magadi-Ramanagara Main Road 1, 3, 6, 7, 9, 10, 25, 26, 30, 57 to 62, 63, 67 to 76, 102, 142, 152, 154, 158, 161, 163 to 167, 175, 261, 263.	35	45	55		
397	ನರ್ವೆ ನಂ. ಜಮೀನುಗಳು 2, 4, 5, 14 ರಿಂದ 17, 22, 23, 32, 33, 34, 41, 43, 46, 56, 64, 82, 85, 89, 90, 91, 92, 100, 101, 110 ರಿಂದ 114, 116, 117, 118, 123, 124, 125, 150, 155, 157, 159, 160, 176, 177, 179, 180, 182, 183, 184, 186, 187, 188, 191, 192, 237, 264, 270.	Sy.No's 2, 4, 5, 14 to 17, 22, 23, 32, 33, 34, 41, 43, 46, 56, 64, 82, 85, 89, 90, 91, 92, 100, 101, 110 to 114, 116, 117, 118, 123, 124, 125, 150, 155, 157, 159, 160, 176, 177, 179, 180, 182, 183, 184, 186, 187, 188, 191, 192, 237, 264, 270.	22	25	30		
398	ನರ್ವೆ ನಂ. ಜಮೀನುಗಳು 98, 129, 130, 189, 190, 197 ರಿಂದ 200, 225, 229, 235, 236, 244 ರಿಂದ 260.	Sy.no. 98, 129, 130, 189, 190, 197 to 200, 225, 229, 235, 236, 244 to 260.	15	20	25		
399	ವಿರುಪಾಸಂದ್ರ	Virupasandra	10	12	15	4500	5000
400	ನರ್ವೆ ನಂ. ಜಮೀನುಗಳು 1 ರಿಂದ 6, 10, 11, 15, 16, 21, 25, 29, 31, 34, 42, 44, 47, 48, 107, 108, 113, 114, 119, 124, 133, 134, 135, 137, 147, 148, 149, 157, 161, 163, 171, 176, 178, 179, 183, 187, 198, 199, 210, 211, 214, 219, 250, 251, 252.	Sy.no. 1 to 6, 10, 11, 15, 16, 21, 25, 29, 31, 34, 42, 44, 47, 48, 107, 108, 113, 114, 119, 124, 133, 134, 135, 137, 147, 148, 149, 157, 161, 163, 171, 176, 178, 179, 183, 187, 198, 199, 210, 211, 214, 219, 250, 251, 252.	15	18	20		
401	ನರ್ವೆ ನಂ. ಜಮೀನುಗಳು 37, 38, 151, 152, 156, 157, 158, 159, 186, 201, 237, 238, 244, 248, 249.	Sy.no. 37, 38, 151, 152, 156, 157, 158, 159, 186, 201, 237, 238, 244, 248, 249.	8	10	12		

Sl.No	ಹೋಬಳಿ/ಗ್ರಾಮ/ನರ್ವೆ ನಂ/ಪ್ರವೇಶ/ರಸ್ತೆ ಹೆಸರು	Hobli/Village/Sy.No./Area/Road Name	ಕೃಷಿ ಜಮೀನು ಎಕರೆಗೆ ರೂ ಲಕ್ಷಗಳಲ್ಲಿ ಪ್ರತಿ			ಸ್ಥಳೀಯ ಸಂಸ್ಥೆ/ಗ್ರಾಮ ಠಾಣವ್ಯಾಪ್ತಿಯವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಗಳ ವಸತಿ ನಿವೇಶನಗಳ ದರ ಪ್ರತಿ ಚದರ ಮೀಟರ್ ಗೆ ರೂ ಗಳಲ್ಲಿ
			ಖುಷ್ಕಿ/ Dry	ತರಿ/ Wet	ಭಾಗಾಯ್ತು /Garden	Local authorities/ Gramathana sites value in Rs per Sqmtrs	Authority approved lay outs sites value in Rs per sqmtrs
1	2	3	4	5	6	7	8
402	ಶ್ಯಾನುಭೋಗನಹಳ್ಳಿ	Shanubhoganahalli	15	18	20	4500	5000
403	ನರ್ವೆ ನಂ. ಜಮೀನುಗಳು 1 ರಿಂದ 17, 19 ರಿಂದ 24, 26, 27, 35, 36, 37, 40, 41, 42, 44, 46, 50, 51, 52, 56, 57, 59, 63, 71, 73, 74, 75, 77, 78, 107 ರಿಂದ 109, 114, 118, 119, 120, 121, 123, 125 ರಿಂದ 128, 133 ರಿಂದ 141, 143, 144, 146, 149, 155, 159, 163 ರಿಂದ 168, 170, 171, 220.	Sy.no. 1 to 17, 19 to 24, 26, 27, 35, 36, 37, 40, 41, 42, 44, 46, 50, 51, 52, 56, 57, 59, 63, 71, 73, 74, 75, 77, 78, 107 to 109, 114, 118, 119, 120, 121, 123, 125 to 128, 133 to 141, 143, 144, 146, 149, 155, 159, 163 to 168, 170, 171, 220.	18	22	25		
404	ನರ್ವೆ ನಂ. ಜಮೀನುಗಳು 176, 179, 180, 186 ರಿಂದ 191, 205, 206, 207.	Sy.no. 176, 179, 180, 186 to 191, 205, 206, 207.	10	15	18		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಶ್ರೀಮತಿ ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಚನ್ನಪಟ್ಟಣ ಉಪ ನೋಂದಣಿ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ

ಕ್ರ. ಸಂ. SI no	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ ಹೆಸರು	ಮಿಷ್ಣಿ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Dry per acre in Lakh	ತರಿ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Wet per acre in Lakh	ಬಾಗಯ್ಯ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Bagayath per acre in lakh	ಸ್ಥಳೀಯ ಸಂಸ್ಥೆ / ಗ್ರಾಮರಾಣ ವ್ಯಾಪ್ತಿಯ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್‌ಗೆ)	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್‌ಗೆ)
1	2	3	4	5	6	7
31	ಕಿಲೇ ಚನ್ನಪಟ್ಟಣ	197.00	200.00	200.00	9700	10000
35	ಗಂಡೆಮಡು: ಬೆಂಗಳೂರು ಮೈಸೂರು ರಸ್ತೆಗೆ ಬರುವ ಸರ್ವೆ ನಂ.ಗಳು 4-6, 17, 32, 33, 39,45,47,48,151,152,159	100.00	105.00	105.00		12000
218	ದ್ಯಾವಪಟ್ಟಣ ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್‌ಗಳು,1,61,62,6,65,136-136,142,143	7.00	8.00	10.00		
235	ಬಂಡೂರು ವರಗಾರಹಳ್ಳಿ (ಬಿ.ವಿ.ಹಳ್ಳಿ)					2400
238	ಬಂಡೂರು ವರಗಾರಹಳ್ಳಿ (ಬಿ.ವಿ.ಹಳ್ಳಿ) ದಾಖ್ತೆ/ಚನ್ನಿಗನಹೊಸಹಳ್ಳಿ/ಬಿ.ವಿ.ಪಾಳ್ಯ				1400	2100
368	ಹೊಸಹಳ್ಳಿ ರಸ್ತೆಗೆ ಹೊಂದಿಕೊಂಡ ಸರ್ವೆನಂಬರ್‌ಗಳು,54,55,57,60,61,63, 65,66-75,86-90	7.00	7.00	8.00		
428	ದಬಾನುಗುಂಡು ಸರ್ವೆ ನಂಬರ್‌ಗಳು 4-10,14,17,23,33-38,70-72	26.00	26.00	28.00		
435	ತೌಟನಹಳ್ಳಿ ದೊಡ್ಡಿ	6.00	7.00	8.00	1300	2100

ಕ್ರ. ಸಂ. Sl no	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ ಹೆಸರು	ಮಿಷ್ಕಿ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Dry per acre in Lakh	ತರಿ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Wet per acre in Lakh	ಬಾಗಯ್ಯ ಪ್ರತಿ ಎಕರೆಗೆ ಲಕ್ಷ ರೂ ಗಳಲ್ಲಿ Bagayath per acre in lakh	ಸ್ಥಳೀಯ ಸಂಸ್ಥೆ / ಗ್ರಾಮಾಣ ವ್ಯಾಪ್ತಿಯ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್‌ಗೆ)	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು (ಪ್ರತಿ ಚದರ ಮೀಟರ್‌ಗೆ)
1	2	3	4	5	6	7
455	ಬ್ಯಾಡರಹಳ್ಳಿ	6.00	7.00	7.00	1300	2100
463	ಬೈರನಾಯಕನಹಳ್ಳಿ ರಸ್ತೆಗೆ ಹೊಂದಿಕೊಂಡ ಸರ್ವೆ ನಂಬರ್‌ಗಳು-53-58	7.00	7.00	8.00		
470	ಮತ್ತಿಕೆರೆ ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್‌ಗಳು-1,3-6,55-63,122-126	32.00	33.00	35.00		
497	ಮಾಕಳಿ ಪ್ಲಾಂಟೇಷನ್	6.00	6.00	8.00	1400	2000
501	ಮಾಕಳಿ ರೀಲಿಸ್ ಫಾರೇಸ್ಟ್	7.00	7.00	8.00	1400	2000

**2023-24 ನೇ ಸಾಲಿನ ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು ಉಪನೋಂದಣಿ ಕಛೇರಿ ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ
ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ**

ಕ್ರ ಸಂ	ಗ್ರಾಮ/ರಸ್ತೆ/ ಸ್ಥಳ ಹೆಸರು Village/Road/Place name	ಸರ್ಕಾರಿ ಪ್ರಾಧಿಕಾರ/ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು Statutory authority/Local Body's Sites ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ per sq mt In Rs
574	ಬಿ.ಎಂ.ರಸ್ತೆ, ಡಾಬ ಹಿಂಬಾಗ/ಅನ್ನಪೂರ್ಣೇಶ್ವರಿ ಬಡಾವಣೆ * ಅಡ್ಡರಸ್ತೆ 2-1-6-108,2-1-6-110,2-1-6-112A,2-1-6-112B,2-1-6-114,2-1-6-116,2-1-6-118A,2-1-6-118B,2-1-6-120A,2-1-6-120B,,2-1-110-2A,2-1-110-4A,2-1-110-6B,2-1-110-12A,2-1-110-12B,2-1-110-10C,2-1-110-B,2-1-110-4C,2-1-110-6A,2-1-110-8B,2-1-110-10B,2-1-110-4B,2-1-110-8A,2-1-110-10A,2-1-110-8C	11000
575	ಬಸವನಗುಡಿ ರಸ್ತೆ ಮುಖ್ಯ ರಸ್ತೆ 2-2-113-32,,2-2-113-4,,2-2-113-6,,2-2-113-40A,,2-2-113-8B,2-2-113-8C,2-2-113-16,2-2-113-18 2-2-113-20,,2-2-113-40B,,2-2-113-38,,2-2-113-36,2-2-113-34B,2-2-113-34A,2-2-113-10,2-2-113-8A 2-2-113-29,2-2-113-30,2-2-113-27,2-2-113-12A,2-2-113-12B,2-2-113-14,2-2-113-28,,2-2-113-26 2-2-113-24,2-2-113-21,2-2-113-22	8000
617	7 ಮತ್ತು 8ನೇ ಕ್ರಾಸ್ ಕುವೆಂಪು ನಗರ 5-1-120-42ಅ,5-1-120-42ಆ,5-1-120-46,5-1-120-58,5-1-120-36,5-1-120-40ಆ,5-1-120-28,5-1-120-30,5-1-120-34,5-1-120-42ಃ,5-1-120-42ಇ,5-1-120-48,5-1-120-22,5-1-120-20,5-1-120-24,5-1-120-44,5-1-120-40ಃ,5-1-120-42ಂ,5-1-120-50,5-1-120-38,5-1-120-40ಂ,5-1-120-40ಅ,5-1-120-54,5-1-120-26,5-1-503-63,5-1-503-72,5-1-503-148ಂ,5-1-503-68,5-1-503-53,5-1-503-64,5-1-503-69,5-1-503-67,5-1-503-65,5-1-503-71,5-1-503-46,5-1-503-48,5-1-503-50,5-1-503-52,5-1-503-54,5-1-503-61ಃ,5-1-503-70,5-1-503-66,5-1-503-51,5-1-503-57,5-1-503-59,5-1-503-61ಂ,5-1-503-55,5-1-503-58,5-1-503-62,5-1-503-60,5-1-503-49,5-1-503-47,5-1-503-45,5-1-503-56,,5-1-504-85,5-1-504-79,5-1-504-84,5-1-504-74,5-1-504-75,5-1-504-87,5-1-504-88,5-1-504-90ಃ,5-1-504-90ಂ,5-1-504-82,5-1-504-86,5-1-504-77ಂ,5-1-504-73,5-1-504-77ಃ,5-1-504-89,5-1-504-81,5-1-504-83,5-1-504-76,5-1-504-80,5-1-504-78,	15000
656	ಮಠದ ಬೀದಿ ಅಡ್ಡ ರಸ್ತೆ	7000
665	ಮಸೀದಿ ಬೀದಿ ಅಡ್ಡ ರಸ್ತೆ	7000

ಕ್ರ ಸಂ	ಗ್ರಾಮ/ರಸ್ತೆ/ ಸ್ಥಳ ಹೆಸರು Village/Road/Place name	ಸರ್ಕಾರಿ ಪ್ರಾಧಿಕಾರ/ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು Statutory authority/Local Body's Sites ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ per sq mt In Rs
681	ಜಟ್ಟಿಗರ ಬೀದಿ ಅಡ್ಡ ರಸ್ತೆ	7000
683	ಮಠದ ಬೀದಿ ಅಡ್ಡ ರಸ್ತೆ	7000
691	ಲಾಯದ ಬೀದಿ ಮುಖ್ಯ ರಸ್ತೆ 12-1-504-22A,,12-1-504-28,,12-1-504-29,,12-1-504-31,,12-1-504-32,12-1-504-21, 12-1-504-22B,,,12-1-504-22C,,12-1-504-23,,12-1-504-25,,12-1-504-26,,12-1-504-27,12-1-504-30,,,12-1-504-24,,12-1-505-34B,,12-1-505-34A,,12-1-505-33,12-1-505-33A,12-1-505-35A,,,12-1-505-35B,,12-1-505-35C,,12-1-505-39,,12-1-505-37,12-1-505-39A, 12-1-505-36B,,,12-1-505-36C,,12-1-505-38,,12-1-505-40,,12-1-505-38,,12-1-505-36A, 12-1-506-46C,,,12-1-506-45,,12-1-506-41A,,12-1-506-41B,,12-1-506-41C,,12-1-506-43,12-1-506-42,,,12-1-506-44A,,12-1-506-47,,12-1-506-48B,,12-1-506-48A,,12-1-506-44B,12-1-506-46A,,,12-1-506-46B,,12-1-506-48B,,12-1-506-44B,,12-1-507-54B,,12-1-507-66A, 12-1-507-55B,12-1-507-52C,,,2-1-507-56,,12-1-507-50,,12-1-507-52,,12-1-507-52A, 12-1-507-52B,,,12-1-507-52D,,12-1-507-54A,,12-1-507-53,,12-1-507-54,12-1-507-63B,12-1-507-55A,,,12-1-507-49A,,12-1-507-49B,,12-1-507-51,,12-1-507-50A,,12-1-507-63A, 12-1-513-101A,,,12-1-513-96,,12-1-513-101B,,12-1-513-88A,,12-1-513-98, 12-1-513-102,,,12-1-513-93,,12-1-513-89,,12-1-513-71,,12-1-513-73A,,12-1-513-73B, 12-1-513-73C,12-1-513-73D,,12-1-513-75A,,12-1-513-75B,,12-1-513-79B,12-1-513-81, 12-1-513-83,,,12-1-513-100,,12-1-513-90,,12-1-513-88,,12-1-513-86,,,12-1-513-84, 12-1-513-82,,,12-1-513-80,,12-1-513-78A,,12-1-513-78,,12-1-513-74,12-1-513-74A, 12-1-513-72,,,12-1-513-70B,,12-1-513-70A,,12-1-513-91A,,,12-1-513-91B,12-1-513-89A,,,12-1-513-95A,,,12-1-513-95B,12-1-513-69A,,12-1-513-69B, 12-1-513-97A,,,12-1-513-97B,,12-1-513-99A,,12-1-513-79A,,12-1-513-77,12-1-513-99B,,,12-1-513-92,,12-1-513-94,12-1-513-85,,12-1-513-87,,12-1-513-95C,12-1-513-83,,12-1-513-76,,,12-1-513-76,,12-1-513-81,,,	10000
692	ಲಾಯದ ಬೀದಿ ಅಡ್ಡ ರಸ್ತೆ 12-1-501-3A,,12-1-501-5,,12-1-501-7,,12-1-501-8,,12-1-501-6,,12-1-501-4 12-1-501-2,12-1-501-1,,12-1-501-3B,,12-1-502-12,,12-1-502-77A,,12-1-502-9A, 12-1-502-9B,12-1-502-13A,,12-1-502-13B,,12-1-502-13C,,12-1-502-10,,12-1-502-14, 12-1-502-11, 12-1-503-20,12-1-503-18,,12-1-503-17,,12-1-503-15,,12-1-503-16,12-1-503-19,	9000

ಕ್ರ ಸಂ	<p>ಗ್ರಾಮ/ರಸ್ತೆ/ ಸ್ಥಳ ಹೆಸರು Village/Road/Place name</p>	<p>ಸರ್ವೆ ಪ್ರಾಧಿಕಾರ/ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿವೇಶನಗಳು Statutory authority/Local Body's Sites ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ per sq mt In Rs</p>
796	<p>ಮಂಡಿಪೇಟೆ ರಸ್ತೆ ಅಡ್ಡ ರಸ್ತೆ 22-1-510-111A,22-1-510-115A,22-1-510-90B,22-1-510-77,22-1-510-80A,22-1-510-107,22-1-510-11,,22-1-510-37C,22-1-510-84,22-1-510-91,22-1-510-93,22-1-510-98,22-1-510-99,22-1-510-78B,22-1-510-111B,22-1-510-113A,22-1-510-109,22-1-510-80B,22-1-510-56B,22-1-510-42A,22-1-510-79,22-1-510-85,22-1-510-83,22-1-510-87,22-1-510-89,22-1-510-91A,22-1-510-91B,22-1-510-97,22-1-510-101A,22-1-510-104,22-1-510-106,22-1-510-108,22-1-510-101B,22-1-510-48E,22-1-510-48F,22-1-510-116,22-1-510-113B,22-1-510-113B,22-1-510-79,22-1-510-95,22-1-510-102,22-1-510-92C,22-1-510-92A,22-1-510-88,22-1-510-94,22-1-510-92B,22-1-510-86,22-1-510-78A,22-1-510-105,22-1-510-103,22-1-510-100,22-1-510-114,22-1-510-112,22-1-510-81,22-1-510-82,22-1-510-90A,22-1-510-95,22-1-510-96,22-1-510-113B,22-1-510-95,22-1-510-110</p>	7500
820	<p>ಘನಿಮಿಯಾ ಮೊಹಲ್ಲಾ ಮುಖ್ಯರಸ್ತೆ 23-1-129-3A,23-1-129-55A,23-1-129-17,23-1-129-9,23-1-129-15,23-1-129-11,23-1-129-13,23-1-129-17,23-1-129-19,23-1-129-21A,23-1-129-21B,23-1-129-23,23-1-129-25,23-1-129-29,23-1-129-27,23-1-129-31,23-1-129-33,23-1-129-37A,23-1-129-37C,23-1-129-39,23-1-129-41,23-1-129-43,23-1-129-7,23-1-129-37B,23-1-129-45,23-1-129-47,23-1-129-51,23-1-129-1A,23-1-129-1B,23-1-129-5,23-1-129-3,23-1-129-53,23-1-129-55B,23-1-129-57,23-1-129-37A, 24-1-129-8,24-1-129-4B,24-1-129-56A,24-1-129-56B,24-1-129-18,24-1-129-14,24-1-129-16,24-1-129-12,24-1-129-10A,24-1-129-10B,24-1-129-48A,24-1-129-12,24-1-129-28,24-1-129-6,24-1-129-38,24-1-129-36,24-1-129-30B,24-1-129-30A,24-1-129-4A,24-1-129-2B,24-1-129-32,24-1-129-2A,24-1-129-26,24-1-129-24B,24-1-129-24A,24-1-129-20,24-1-129-22,24-1-129-34,24-1-129-50C,24-1-129-50B,24-1-129-50A,24-1-129-48B,24-1-129-46A,24-1-129-46B,24-1-129-44,24-1-129-42,24-1-129-40, 25-1-506-146,25-1-506-149B,25-1-506-158B,25-1-506-148,25-1-506-157,25-1-506-147,25-1-506-151A,25-1-506-144,25-1-506-151B,25-1-506-156,25-1-506-154B,25-1-506-155,25-1-506-153,25-1-506-152,25-1-506-149A,25-1-506-145,25-1-506-143,25-1-506-154A,25-1-506-154C,25-1-506-150,25-1-506-158A,25-1-506-15</p>	9000

ಕ್ರ ಸಂ	<p>ಗ್ರಾಮ/ರಸ್ತೆ/ ಸ್ಥಳ ಹೆಸರು Village/Road/Place name</p>	<p>ಸರ್ಕಾರಿ ಪ್ರಾಧಿಕಾರ/ಸ್ಥಳೀಯ ಸಂಸ್ಥೆ ವ್ಯಾಪ್ತಿಯ ವಸತಿ ನಿರ್ಮಾಣಗಳು Statutory authority/Local Body's Sites ಪ್ರತಿ ಚದರ ಮೀಟರ್‌ಗೆ ರೂ ಗಳಲ್ಲಿ per sq mt In Rs</p>
821	<p>ಘನಿಮಿಯಾ ಮೊಹಲ್ಲಾ ಅಡ್ಡರಸ್ತೆ 24-1-503-51B,24-1-503-59,24-1-503-61,24-1-503-63,24-1-503-54,24-1-503-62,24-1-503-62A,24-1-503-51A,24-1-503-52,24-1-503-64,24-1-503-55A,24-1-503-56,24-1-503-62B,24-1-503-58,24-1-503-5,3,24-1-503-60,24-1-503-55A,24-1-503-57,24-1-503-55B,24-1-503-70,24-1-503-68,24-1-503-66,24-1-503-67,24-1-503-65,24-1-503-69,24-1-503-52,24-1-502-49B,24-1-502-46B,24-1-502-50,24-1-502-49A,24-1-502-47C,24-1-502-45,24-1-502-43, 24-1-502-47A,24-1-502-38,24-1-502 -37A,24-1-502-35B,24-1-502-36,24-1-502-35A,24-1-502-39B,24,1-502-37B,24-1-502-39C,24-1-502-39A,24-1-502-41,24-1-502-46A,24-1-502-44,24-1-502-42B,24-1-502-42A,24-1-502-40,24-1-502-47D,24-1-502-47B,24-1-502-48,24-1-502-37A,24-1-504-100,24-1-504-106B,24-1-504-99A,24-1-504-101,24-1-504-94,,24-1-504-103,24-1-504-105, 24-1-504-93,24-1-504-106A,24-1-504-104B,24-1-504-104A,24-1-504-102,24-1-504-98,24-1-504-954-1-504-99,24-1-504-97,24-1-504-99B,24-1-504-96,24-1-505-107,24-1-505-114,24-1-505-116,24-1-50-108B,24-1-505-82A,24-1-505-80C,24-1-505-80A,24-1-505-108A,24-1-505-79A,24-1-505-115B,24-1-505-109,24-1-505-111,24-1-505-113,24-1-505-115A,24-1-505-80B,24-1-505-115C,24-1-505-108A,24-1-505-79A,24-1-505-112,24-1-505-110B,24-1-505-110A,24-1-506-130,24-1-506-133,24-1-506-137A,24-1-506-134,24-1-506-136,24-1-506-137C,24-1-506-137B,24-1-506-132,24-1-506-138,24-1-506-126,24-1-506-123,24-1-506-129,24-1-506-125,24-1-506-126,24-1-506-127,24-1-506-128,24-1-506-128A,24-1-506-128B,4-1-506-129A,24-1-506-131B,24-1-506-124,24-1-506-131A,24-1-506-135,24-1-509-71C,24-1-509-93A,24-1-509-58A,24-1-509-83A,24-1-509-81D,24-1-509-81E,24-1-509-89A,24-1-509-73A,24-1-509-71D,24-1-509-107A,24-1-509-71D,24-1-509-94A,24-1-509-107B,24-1-509-131C,24-1-509-130A,24-1-509-129B,24-1-509-117,24-1-509-118,24-1-509-119,24-1-509-120,24-1-509-121,24-1-509-81D,24-1-510-45A,24-1-510-20,24-1-510-22,24-1-510-17,24-1-510-18,24-1-510-19,24-1-510-21,25-1-513-168B,25-1-513-168A,25-1-513-167,25-1-513-168D,25-1-513-168C,25-1-513-166B,25-1-513-166,25-1-513-164,25-1-513-162,25-1-513-162A,25-1-513-166A,25-1-513-161,25-1-513-163,25-1-510-159D,25-1-510-159C,25-1-510-159B,25-1-510-159A,25-1-510-160,25-1-511-132A,25-1-511-134A,25-1-511-138A, 25-1-513-165</p>	8000
841	<p>ಮಂಡಿಪೇಟೆ ಮುಖ್ಯ ರಸ್ತೆ 26-1-128-11,26-1-128-39A,26-1-128-13A,26-1-128-13B,26-1-128-15,26-1-128-29,26-1-128-37,A,26-1-128-27,26-1-128-35,26-1-128-33,26-1-128-35,26-1-128-37A,26-1-128-39B,26-1-128-39C,26-1-128-41A,26-1-128-41B,26-1-128-43,26-1-128-45,26-1-128-47,26-1-128-17,26-1-128-19D,26-1-128-21A,26-1-128-21B,26-1-128-23,26-1-128-37B,26-1-128-25,26-1-128-19,26-1-128-19A,26-1-128-19B,26-1-128-19C,26-1-128-19E</p>	8000

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಶ್ರೀಮತಿ ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24ನೇ ಸಾಲಿನ ಕನಕಪುರ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಖುಷ್ಕಿ ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ಗ್ರಾಮ ತಾಣ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ ಪ್ರಸ್ತುತ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2	3	4	5	6	7
ಕನಕಪುರ/ಕಸಬಾ ಹೋಬಳಿ						
8 (1)	ಅಶ್ವಸೂರ್ಯ ಬಡಾವಣೆ					13000
51 (1)	ನಿಡಗಲ್ಲು, ಅರಳಾಳುಸಂದ್ರ ಬ) ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 58, 69,68,83,66,34, 25,33,24.	10	11	13		
168	ರಾಯಸಂದ್ರ ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.10,36-38,42-50,53,52,68-70,72,74,76,80,124-128,157,160,161,174,175,177,178,186,190,191,197,200-203,215, 217,237,296,297-302,304,313,315, 323,363,697.	110	115	120		
169	ರಾಯಸಂದ್ರ ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ 51,54,56,77,75,155,154,71,84,85,83,87,32,34,35,39,40,41, 378, 421,422,423,424.	77	82	86		

2023-24ನೇ ಸಾಲಿನ ಕನಕಪುರ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಖುಷ್ಕಿ ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ(ಲಕ್ಷ ರೂ ಗಳಲ್ಲಿ)	ಗ್ರಾಮ ತಾಣ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ ಪ್ರಸ್ತುತ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2	3	4	5	6	7
ಸಾತನೂರು ಹೋಬಳಿ						
508(1)	ನಿಸರ್ಗ ಲೇ ಔಟ್					8000
569(a)	ಸಿಂಧೂರ ಡೆವಲಪರ್ಸ್ / Sindhura Developers					3000

2023-24ನೇ ಸಾಲಿನ ಕನಕಪುರ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಖುಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಯ್ಯ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ತಾಣ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2	3	4	5	6	7
ಮರಳವಾಡಿ ಹೋಬಳಿ						
356	ದೊಡ್ಡ ಮರಳವಾಡಿ ಬ) ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1, 2, 10, 11, 12, 13, 14, 61 ರಿಂದ 82.	25	27	30		
502	ರಾಂಪುರ ಕರುವಿನ ಹಟ್ಟಿ ಬ) ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 4	11	14	17		

2023-24ನೇ ಸಾಲಿನ ಕನಕಪುರ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಹಾರೋಹಳ್ಳಿ ತಾಲ್ಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಖುಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಯ್ಯ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ತಾಣ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2	3	4	5	6	7
ಹಾರೋಹಳ್ಳಿ ಹೋಬಳಿ						
188	ಹಾರೋಹಳ್ಳಿ, HAROHALLI	55	60	65	13000	14000
189	ಅ)ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.16,18 ರಿಂದ 22,109,379,381,382,383,400,407,408,409,410,416,417,418,420,428,429,467,468,469,470,471,472,473,474,476,665,666,668,669,670,680,681,683,698,699,700,752,24,365,374,375,376	160	165	170		
190	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ. 23,28,29,30,31,33,671,672,659,667,334,427,430,421,415,419,413,414,373,369,366,367, 364	130	135	140		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
191	ಅ) ಆನೇಕಲ್ ರಸ್ತೆಗೆ 76,77,73,65/1, 67,66,83,84,79,80,88,92,87,86,188,155,90		100	105	110		
192	ಆನೇಕಲ್ ರಸ್ತೆ ಹಿಂದಕ್ಕೆ ಹೊಂದಿಕೊಂಡಿರುವ ಸರ್ವೆ ನಂ 74		70	75	80		
193	ಬಿಡದಿ ರಸ್ತೆ 403,430,576,577,578,599,597,598,595,692,730,630,625,631,639,622,623,620		105	110	115		
194	ಬಿಡದಿ ರಸ್ತೆ ಹಿಂದಕ್ಕೆ ಹೊಂದಿಕೊಂಡಿರುವ ಸರ್ವೆ ನಂ 624,612,640,643,644,611,626,121,618,575,579,596		90	95	100		
195	ಹಾರೋಹಳ್ಳಿ - ಮರಳವಾಡಿ ಮುಖ್ಯ ರಸ್ತೆಗೆ		75	80	85		
196	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 15,17,29,35 ರಿಂದ 38,40,43 ರಿಂದ 50,89 ರಿಂದ 108,118 ರಿಂದ 165,,384 ರಿಂದ 394,396 ರಿಂದ 399,,411,		63	64	65		
197	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 768,769,772,704,700		54	57	60		
198	ರತ್ನ ಎನ್‌ಕ್ಲೇವ್	Rathna Enclave					15500
199	ಕುಮಾರ್ ಲೇ ಔಟ್ (ಸರ್ವೆ ನಂ 31/2,31/4,32/5,32/7, 32/8,)	Kumar Layout (Sy No 31/2,31/4,32/5,32/7, 32/8,)					15500
200	ಗೌತಮ್ ಲೇ ಔಟ್ (ಸರ್ವೆ ನಂ 42/1,42/2)	Goutham Layout (42/1,42/2,)					15500
201	ಅಶೋಕ್ ಕುಮಾರ್ ಲೇಔಟ್ (ಸರ್ವೆ ನಂ 31/3,32/3)	Ahsok Kumar Layout (Formed by Sy No 31/3, 32/3)					15500
202	ಡಾಕ್ಟರ್ಸ್ ಲೇಔಟ್ (ಸರ್ವೆ ನಂ 599,601,602,608,652,654/1)	Doctor's Layout (Formed By Sy No 599,601,602,608,652, 654/1)					15500
203	ಎಸ್‌ಕೆಪಿ ಫಾರ್‌ಚೂನ್	SPK Furtune					15000

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
204	ಎಂ.ಆರ್ ಎನ್‌ಕ್ಲೇವ್	MR Enclave					15000
205	ಗೋಪಾಲಕೃಷ್ಣ ರಾವ್ ಬಡಾವಣೆ	Gopalkrishna Rao Badavane					15000
206	ಕೆ.ಐ.ಎ.ಡಿ.ಬಿ. ಪ್ರದೇಶ	K.I.A.D.B. AREA					16000
207	ಹುಳುಗೊಂಡನಹಳ್ಳಿ,	Hulugondanahalli	21	23	25	7000	8200
208	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 20,21 ರಿಂದ 30,31 ರಿಂದ 100,		29	32	37		
209	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 144,141,142,143,132,131,133,130,135,136,138,139,140		26	29	33		
210	ಕೆ.ಐ.ಎ.ಡಿ.ಬಿ. ಪ್ರದೇಶ	K.I.A.D.B. AREA					16000
211	ಹೊಸಕೋಟೆ,	HOSAKOTE	35	40	45	8800	9800
212	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ. 17 ರಿಂದ 21,38,40,41,45,47,48,1 ರಿಂದ 5,10 ರಿಂದ 14,22 ರಿಂದ 7,37,38,39,40,41,		125	130	135		
213	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ. 49,46,43,44,6,15,16,27,25,23		108	112	117		
214	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,88,4,57,58,46,49 ರಿಂದ 66,70 ರಿಂದ 79,83 ರಿಂದ 88.		61	62	65		
215	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 63,71,72,73,75,76,85,86,3		54	55	58		
216	ವೈಷ್ಣವಿ ಪ್ರಾಜೆಕ್ಟ್	Vyshnavi Projects					11500

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
217	ಆನಂದವನಂ	Anandavanam					15000
218	ಹಿಲ್ ವಿವ್ಯೂ	Hill View					11500
219	ಸಿಂದೂರ ಡೆವೆಲಪರ್ಸ್	Sindoor Developers					11500
220	ಹಾರೋವತಿಪಾಳ್ಯ	Harovathipalya	13	14	15	2000	2500
221	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,20 ರಿಂದ 24,27,31.		20	22	24		
222	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 29,28,2,3,4,5,		14	15	17		
223	ಮರಳಗೆರೆ,	MARALAGERE	25	30	35	3000	4000
224	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ. 49,46,43,44,6,15,16,27,25,23		125	130	135		
225	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 43,61,62,75,76,77,78.		52	56	59		
226	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 68,69,80,81,82,83,84,		44	48	52		
227	ಮುಡೇನಹಳ್ಳಿ,	MUDENAHALLI	25	26	29	5500	6500
228	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 8,23,24,26,27,28,30,31,32,34,36,37,102,104,105,107,108,109 ರಿಂದ 122,124,125,128,129,130,131, 133,135,153 ರಿಂದ 155,157,159,161 ರಿಂದ 169,354.		46	47	52		
229	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 9,10,11,25,29,38,39,156,158,141		38	41	46		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ಸಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
230	ಸಪ್ತಗಿರಿ ಸಾಯಿ ಗಾರ್ಡನ್	Sapthagiri Sai Garden					5500
231	ಮಾರ್ಡನ್ ಟೌನ್ (ವಿ.ಡಿ.ರಾಮು)	Modern Town (V.D.Ramu)					5500
232	ಅಕ್ಷಯ ತ್ರಿ ಡೆವೆಲಪರ್ಸ್ (ಮ್ಯಾಕ್ಸ್ ಕಾನ್ಕಾರ್ಡ್)	Akshay 3 Developers (Max Concord)					5500
233	ಲಕ್ಷ್ಮಿ ವೆಂಕಟೇಶ್ವರ ಎನ್‌ಕ್ಲೇವ್	Lakshmi Venkateshwara Enclave					7000
234	ಮಾರಸಂದ್ರ,	Marasandra	23	25	26	7000	8000
235	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 28,41 ರಿಂದ 49,52 ರಿಂದ 59.		39	41	42		
236	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 29, 30, 31, 32, 33, 34, 35, 36, 37, 40		33	34	36		
237	ವೈಷ್ಣವಿ ಪ್ರಾಜೆಕ್ಟ್	Vyshnavi Projects					7800
238	ಮೇಡಮಾರನಹಳ್ಳಿ,	Medamaranahalli	23	25	26	4500	5500
239	ಅ)ಬಿಡದಿ ರಸ್ತೆಗೆ 91,82,54,53,24,14,13,12,10,9,11,5,4,1		59	60	63		
240	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 25,26,30 ರಿಂದ 34,36,43,49 ರಿಂದ 53,57,59 ರಿಂದ 61,65,75 ರಿಂದ 78,82.		42	44	46		
241	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2 ರಿಂದ 8,15,16,29,58,55,62		34	36	38		
242	ಕೆ.ಐ.ಎ.ಡಿ.ಬಿ. ಪ್ರದೇಶ	K.I.A.D.B. AREA					16000

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಣಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
243	ದೇವರಕಗ್ಗಲಹಳ್ಳಿ,	DEVARAKAGGALAHALLI	27	28	30	5000	6000
244	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.20,21,38 ರಿಂದ 44, 67,77,78,79,81,82,86		124	126	132		
245	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ. 45,73,74,70,75,76,79,54		93	97	101		
246	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 19,37,49,51,52,53,56 ರಿಂದ 59,66,87 ರಿಂದ 93.		56	59	61		
247	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 31,33		47	52	54		
248	ಎ.ಬಿ.ಎಂ (ಬಿಲ್ಡು ಟೆಕ್) ಸೌತ್ ಸಿಟಿ (ಸರ್ವೆ ನಂ 46))	ABM (Buildtech) South City (New Join) (Formed By Sy No 46)					8100
249	ಕೆ.ಐ.ಎ.ಡಿ.ಬಿ. ಪ್ರದೇಶ	K.I.A.D.B. AREA					16000
250	ದ್ಯಾವಸಂದ್ರ	Dyvasandra	24	25	27	2000	2500
251	ಅ) ಆನೇಕಲ್ ರಸ್ತೆಗೆ 16,8,7,6,58,106,59,68,73,74,44,		60	63	65		
252	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 5,9 ರಿಂದ 15,17, 18,27 ರಿಂದ 35,40 ರಿಂದ 43,45 ರಿಂದ 48,50 ರಿಂದ 56,60,62 ರಿಂದ 67,75,78,79.		38	39	40		
253	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 6,106,7,8,58,57,73		32	33	34		
254	ದೊಡ್ಡಕಲ್ ಬಾಳು,	DODDAKALBALU	12	14	15	1500	2200
255	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2,3 ರಿಂದ 20,38,39,98 ರಿಂದ 112,114,116,118,119,120,121,122,168,170,176,179,181,182, 190		20	23	24		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
256	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,29,42,28,30,29,173,174,171		14	15	17		
257	ದೊಡ್ಡಮುದುವಾಡಿ, .	DODDAMUDUVADI	13	14	15	2000	2500
258	ಅ)ಬಿಡದಿ ರಸ್ತೆಗೆ 109,108,79,111,110,78,76,75,74,64,67,62,183,184,1,182,180,181,246,20,21,247,199,22 5,219,218,217		38	40	41		
259	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2,4 ರಿಂದ 8,52,53,57,58,59,60 ರಿಂದ 73,77,175,187,188		22	24	25		
260	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2,5,59,57,63,74,75,72,71,69,175,176,13		15	18	19		
261	ವಡೇರಹಳ್ಳಿ,	VADERAHALLI	61	62	65	6000	7000
262	ಅ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 27,40,42 ರಿಂದ 70,72 ರಿಂದ 89,107.		124	126	132		
263	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 98,99,97,96,66		108	111	117		
264	ಬಿ.ಆರ್.ಎಸ್.ವಿ. ಗ್ರೂಪ್(ಶ್ರೀಸಾಯಿನಗರ)	B.R.S.V. Group (Sri SaiNagara) (New Join)					10000
265	ಎರೇಹಳ್ಳಿ,	Yarehalli	22	23	24	2000	2500
266	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 6,10 ರಿಂದ 35,37 ರಿಂದ 40,45 ರಿಂದ 48.		27	29	30		
267	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 52,7,51,8,9,		23	24	27		
268	ಏಡಮಡು, .	EDAMADU	27	28	31	4800	5800

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
270	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.45,46,47,52,53,54,57,67 ರಿಂದ 74,76,77.		125	130	135		
271	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ.42,43,34,78,73,63,64,65,66		93	97	101		
272	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 6,13 ರಿಂದ 23,25 ರಿಂದ 29,38,78,85.		56	58	62		
273	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 79,81,82,7		48	51	55		
274	ಕಾಡುಜಕ್ಕಸಂದ್ರ,	KADUJAKKASANDRA	15	19	23	2000	2500
275	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 6,13 ರಿಂದ 18,28,29,30,55,54.		22	24	25		
276	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 7,50,52,53,54,57,58,78,79,76,116,21,19		18	22	24		
277	ಕೋನಸಂದ್ರ, .	KONASANDRA	15	18	19	2000	2800
278	ಅ) ಅನೇಕಲ್ ರಸ್ತೆಗೆ 116,104,117,98,101,8,10,99,14,10,15,16,126,		50	55	60		
279	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 7,9,11,12, 13,27 ರಿಂದ 49,73,77,78,94 ರಿಂದ 97, 102,103,108.		28	30	33		
280	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 8,120,50 ರಿಂದ 55,93,92		22	23	25		
281	ಕಗ್ಗಲಹಳ್ಳಿ,	KAGGALAHALLI	30	35	40	7400	8400
282	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ. 35,36,38 ರಿಂದ 42,61,62,63,66,67,88,90.31,32,25,27,28		125	130	135		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ	ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2	3	4	5	6	7
283	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ 87,89,60,64,65,59,54,43,44,45,37	93	96	101		
284	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 23,34,37,43 ರಿಂದ 59,64,65,68 ರಿಂದ 89,	56	58	62		
285	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 21,9,8,2,	49	55	58		
286	Tuscany Residential Layout (Residential)					16000
287	Tuscany Residential Layout (Commercial)					20000
288	ಕಡಸಿಕೊಪ್ಪ . KADASIKOPPA	13	14	15	2000	2500
289	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 3,4,6 ರಿಂದ 14,16,20,23 ರಿಂದ 25,27,31,32,34,35,38,40 ರಿಂದ 47,49,50,55,56,58,77,86 ರಿಂದ 91,93 ರಿಂದ 95,97,98 ರಿಂದ 102,132,321,326,327.	23	24	25		
290	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 5,74,37,36,15,103	14	17	18		
291	ಕೊಳ್ಳಿಗನಹಳ್ಳಿ, KOLLIGANAHALLI	13	14	15	2000	2200
292	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,21,26,35,39,62,70,75,94,97,101,102,103.	20	22	24		
293	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2 ರಿಂದ 15,19 ರಿಂದ 25,27 ರಿಂದ 34,38,40,36,37	14	15	18		
294	ಕುರುಬರಹಳ್ಳಿ, KURUBARAHALLI	13	14	15	2000	2200
295	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,4,6,21,44,47,52,58,60,63,69.	20	22	24		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ಸಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
296	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 2,3,5,62,64,63,61,57,56,55,54,53		14	15	18		
297	ಕೇಶಿವಕಟ್ಟೆ,	KANIVEKATTE	8	10	12	1500	2000
298	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,16		12	13	14		
299	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 3 ರಿಂದ 11		9	12	13		
300	ಕೊಟ್ಟಗಾಳು,	KOTTAGALU	10	12	13	1500	2500
301	ಅ)ಬಿಡದಿ ರಸ್ತೆಗೆ 75,74,73,70,89,90,69,92,93,63,59,96,58,109,57,112,123,16,14,17,20,21,30,125,29,		30	35	40		
302	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 18,19,22 ರಿಂದ 50,125 ರಿಂದ 181.		17	18	22		
303	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 13,15,123,122,111,113,54 ರಿಂದ 58		14	15	18		
304	ಭೀಮಸಂದ್ರ,	BHEEMASANDRA	15	17	18	2000	2800
305	ಅ) ಅನೇಕಲ್ ರಸ್ತೆಗೆ 9		41	42	44		
306	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 24,25,27,32,37,51.		28	30	32		
307	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,3,50,49,26,7,5,6,4,45,28,27,23,35		22	23	25		
308	ಬೆಳ್ಳಟ್ಟಿಕಾವಲ್,	BETTAHALLI KAVAL	20	23	24	2000	2500

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
309	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 100 ರಿಂದ 300.		38	39	40		
310	ಬನ್ನಿಕುಪ್ಪೆ,	BANNIKUPPE	21	25	26	4500	5200
311	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 10,12 ರಿಂದ 25,41 ರಿಂದ 43,45 ರಿಂದ 50,55 ರಿಂದ 75,77,84 ರಿಂದ 86,89,92 ರಿಂದ 101,105 ರಿಂದ 108,110 ರಿಂದ 117,121,122,125 ರಿಂದ 140,141 ರಿಂದ 146,147,150,151,155 ರಿಂದ 159,163 ರಿಂದ 169,218 ರಿಂದ 222.		37	38	42		
312	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 183,182,184,185,186,187,189,190,191,195		29	32	36		
313	ಕೆ.ಐ.ಎ.ಡಿ.ಬಿ. ಪ್ರದೇಶ	K.I.A.D.B. AREA					16000
314	ಬೆಳ್ಳಗುಳಿ,	BELAGULI	10	12	13	1500	1800
315	ಅ)ಬಿಡದಿ ರಸ್ತೆಗೆ 9,46,23,26,11,13,15,16,22,		30	35	40		
316	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 18ರಿಂದ 21,24, 1 ರಿಂದ 8.,10,12,14		15	18	19		
317	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,3,14,18,4,17,40,39,36,35,24,29		13	14	15		
318	ಬಂಡಿಗನಹಳ್ಳಿ,	BANIGANAHALLI	10	12	13	1500	1800
319	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 3,10,25,29,31,42,62,83,147,151,157		15	19	20		
320	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,4,6,7,9,11,71,139,145,142.,1,2,9,149		13	14	17		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
321	ಗೊಟ್ಟಿಗೆಹಳ್ಳಿ,	GOTTIGEHALLI	20	23	24	1500	2200
322	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 22,29,30,32,38,63,64,65 ರಿಂದ 90.		30	32	34		
323	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,7,14,15,18,8,9,10,93,34,28,24		23	25	27		
324	ಗಬ್ಬಾಡಿ, .	GABBADI	26	28	30	6000	7000
325	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.1,3 ರಿಂದ 7,20,21,23,24,26 ರಿಂದ 29,130,132,211 ರಿಂದ 217,247 ರಿಂದ 254.		125	130	135		
326	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ31,25,22,19,8,9,		93	97	100		
327	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 254,116,117,		56	58	62		
328	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 115,229,245,246,175,		48	51	55		
329	ಗೊಲ್ಲಹಳ್ಳಿ,	GOLLAHALLI	14	15	17	1500	1800
330	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,3,5 ರಿಂದ 9,13 ರಿಂದ 18,19,20,22,23,24,95 ರಿಂದ 101,		19	21	22		
331	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 10,11,12,94,89,88,92		17	18	20		
332	ಗುಳ್ಳಟ್ಟಿಕಾವಳ್,	GULLAHATTIKAVAL	15	18	19	1800	2200
333	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 300.		30	32	33		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
334	ಗಬ್ಬಾಡಿ ಕಾವಲ್,	GABBADI KAVAL	23	24	26	4600	5600
335	ಅ) ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಸರ್ವೆ ನಂ.1,2,3,4.		115	120	125		
336	ರಾಷ್ಟ್ರೀಯ ಹೆದ್ದಾರಿ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂ 15,16,33		86	90	94		
337	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್		49	51	54		
338	ಜಡ್ ಸನ್ಸ್ ಫೈನಿಸ್ಟ್ ಮೀಡೋವಸ್	Z Sons Finest Meadows					13500
339	ಅರಟಬೆಲೆ, .	ARATABELE	10	12	13	1500	2200
340	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,2,5 ರಿಂದ 11,30,31,32,34,46 ರಿಂದ 51,54 ರಿಂದ 61,89,91,92,105 ರಿಂದ 115,118.		15	18	19		
341	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 3,4,12,52,30,15,16		13	14	15		
342	ಚಿಕ್ಕಕಲ್ ಬಾಳು, .	CHIKKAKALBALU	12	13	15	1800	2200
343	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 9, 15 ರಿಂದ 57, 69 ರಿಂದ 126.		20	22	23		
344	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 127,128,133,132,137		14	17	19		
345	ಸಿಂಗಸಂದ್ರ,	SINGASANDRA	10	12	13	2000	2500
346	ಬ) ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 18, 20 ರಿಂದ 34, 37 ರಿಂದ 40, 81 ರಿಂದ 85, 91, 93 ರಿಂದ 152,157 ರಿಂದ 164,186 ರಿಂದ 194.		12	14	15		

ಕ್ರ.ಸಂ	ಹೋಬಳಿ/ಗ್ರಾಮ/ಸರ್ವೆ ನಂ/ಪ್ರದೇಶ		ಮಿಷ್ಕಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ತರಿ ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಬಾಗಾಯ್ತು ದರ ಪ್ರತಿ ಎಕರೆಗೆ (ಲಕ್ಷ ರೂ ಗಳಲ್ಲಿ)	ಗ್ರಾಮ ಶಾಣಿ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ	ಭೂ ಪರಿವರ್ತಿತ /ಅನುಮೋದಿತ ಬಡಾವಣೆಗಳ ವಸತಿ ನಿವೇಶನದ ದರ ಪ್ರತಿ ಚದರ ಮೀಟರ್ ರೂಗಳಲ್ಲಿ
1	2		3	4	5	6	7
347	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 179,180,178,182,176,181		12	13	14		
348	ಪಿಚ್ಚನಕೆರೆ,	PICHHANAKERE	12	13	14	3000	3800
349	ಅ)ಬಿಡದಿ ರಸ್ತೆಗೆ 12,13,110,10,95,5,9,132,27,3,2,30,31,32,33,36,37,38,39,43,44,58,140,53,52,51		30	35	40		
350	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1,7,26 ರಿಂದ 30,34,35,63,66,68 ರಿಂದ 75,78,110,113,114,119,141		19	20	22		
351	ಗ್ರಾಮದ ಹಿಂದಕ್ಕೆ ಹೊಂದಿಕೊಂಡ ಸರ್ವೆ ನಂಬರ್ 4 ರಿಂದ 6,96,104,105,77,132		14	15	18		
352	ರಾಗಿಹಳ್ಳಿ ಸ್ಟೇಟ್ ಫಾರೆಸ್ಟ್	RAGIHALLI STATE FOREST	10	13	14	1500	1800
353	ಬ) ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 9, 15 ರಿಂದ 57, 69 ರಿಂದ 126.		13	15	17		
354	ಚುಳಕನಕೆರೆ ಕಾವಲ್	CHULUKANAKERE KAVAL	15	18	19	2000	2600
355	ಬ)ಗ್ರಾಮಕ್ಕೆ ಹೊಂದಿಕೊಂಡ ಸರ್ವೆ ನಂಬರ್ 1 ರಿಂದ 9,15 ರಿಂದ 57, 69 ರಿಂದ 126		18	19	22		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಶ್ರೀಮತಿ ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಮಾಗಡಿ ತಾಲ್ಲೂಕು ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಕೃಷಿ ಜಮೀನು ಮತ್ತು ಖಾಲಿ ವಸತಿ ನಿವೇಶನಗಳ ಮಾರುಕಟ್ಟೆ ಮೌಲ್ಯಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರಮ ಸಂಖ್ಯೆ	ಗ್ರಾಮ / ಪ್ರದೇಶ ಮತ್ತು ರಸ್ತೆಗೆ ಹೊಂದಿದ ಜಮೀನುಗಳು	Village/Area and Specified Sy No's	ಕೃಷಿ ಜಮೀನು/ Agricultural land			ಖಾಲಿ ವಸತಿ ನಿವೇಶನ/ Residential Vacant Site	
			ಖುಷ್ಕಿ /Dry	ತರ /Wet	ಭಾಗಾಯ್ತು /Bhagayath	ಸ್ಥಳೀಯ ಸಂಸ್ಥೆ/ ಗ್ರಾಮಪಂಚಾಯತ್ ವ್ಯಾಪ್ತಿಯ ವಸತಿ ನಿವೇಶನಗಳು ಪ್ರತಿ ಚ.ಮೀಗೆ ರೂ.ಗಳಲ್ಲಿ	ಸರ್ಕಾರಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು ಪ್ರತಿ ಚ.ಮೀಗೆ ರೂ.ಗಳಲ್ಲಿ
Sl.No.			ಎಕರೆ ರೂ.ಲಕ್ಷಗಳಲ್ಲಿ/Rate per Acre			Local Authorities/Gramat ana Sites Rate per sq Mtrs	Statutory Authority Approved Sites Rate per sq Mtrs
1	2	3	4	5	6	7	8
189	ಗೊಲ್ಲರಹಟ್ಟಿ (ಕಸಬಾ)	Gollarahatti (Kasaba)	12	15	16	2500	4500
284	ಹನುಮಪುರ	Hanumapura	12	15	16	2500	4500
379	ಮಾರೆಗೌಡನದೊಡ್ಡಿ	Maregowdanadoddi	12	15	16	2500	4500
390	ವೀರೆಗೌಡನದೊಡ್ಡಿ	Veeregowdanadoddi	12	15	16	2500	4500
447	ಗೊಲ್ಲರಹಟ್ಟಿ (ಕುದುರು ಹೋಬಳಿ)	Gollarahatti (Kudur Hobli)	16	18	19	2500	4500
613	ಹೊನ್ನಾಪುರಪಾಳ್ಯ	Honnapurapalya	12	15	16	2500	4500

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಶ್ರೀಮತಿ ಸವಿತಾಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಸೂಚನೆ: 1. ನಿವೇಶನದ ದರಗಳು ಪ್ರತಿ ಚದರ ಮೀಟರ್ ಗೆ ರೂಗಳಲ್ಲಿ.

2. ಕೃಷಿ ಜಮೀನಿನ ದರಗಳು ಪ್ರತಿ ಎಕರೆಗೆ ಲಕ್ಷಗಳಲ್ಲಿ

3. ಅಪಾರ್ಟ್‌ಮೆಂಟ್ ದರಗಳನ್ನು ಸಂಬಂಧಿಸಿದ ಸೂಪರ್ ಬಿಲ್ಡಿಂಗ್ ಏರಿಯಾ ಅನ್ವಯಿಸುತ್ತದೆ.

4. ದಿನಾಂಕ: 01-10-2023 ರಿಂದ ಮೇಲ್ಕಂಡ ತಪ್ಪಾಗಿ ಮುದ್ರಾಣವಾಗಿರುವ ದರಗಳ ಅನ್ವಯ ನೋಂದಣಿಯಾಗಿರುವ ದಸ್ತಾವೇಜುಗಳ ಬಗ್ಗೆ ಕರ್ನಾಟಕ ಮುದ್ರಾಂಕಗಳ ಕಾಯ್ದೆ 1957 ರ ಕಲಂ 45ಎ(3) ಅನ್ವಯ ಸಂಬಂಧಿಸಿದ ಉಪನೋಂದಣಾಧಿಕಾರಿ ಮತ್ತು ಜಿಲ್ಲಾನೋಂದಣಾಧಿಕಾರಿ ರವರು ಕ್ರಮ ಜರುಗಿಸಲು ಮುಕ್ತವಾಗಿರುತ್ತದೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು